ಅಖಿಲ ಭಾರತ

ಕೊಂಕಣಿ ಭಾಷಾ ಪರಿಷತ್

ಸತ್ರಾವೆ ಅಧಿವೇಶನ

ಮಣಿಪಾಲ(ಕರ್ನಾಟಕ)

ಜನವರಿ 6, 7, 8, 1989.

ಅಧ್ಯಕ್ಷ್ಯ ಶ್ರೀ ಎಂ. ವಿ. ಕಾಮತ್

ಹಾಂಗೆಲೆಂ ಭಾಷಣಾಚೆ ಪೂರ್ಣಪಾಠು

ಅಖಿಲ ಭಾರತ ಕೊಂಕಣಿ ಭಾಷಾ ಪರಿಷದಾಚಿ ಪ್ರತಿನಿಧಿಯೋಂ ಆನಿ ಮಿತ್ರಾಂನೋ.

ಹ್ಯಾ ಪ್ರಸಿದ್ಧ ಸಂಸ್ಥ್ಯಾಚೋ ಅಧ್ಯಕ್ಷು ಜಾವ್ನು ಮಾಕ್ಕಾ ಚುನಾವ್ ಕೆಲ್ಲೆಲ್ಯಾಕ್ ಹಾಂವ್ ಸರ್ವಪ್ರಥಮ ತುಮ್ಮ್ಯಾ ಮೆಗ್ಗೆಲಿ ಕೃತಜ್ಞತಾರ್ಪಣ ಕರತಾ. ಹೊ ಗೌರವು ಮಾಕ್ಕಾ ದಿಲ್ಲೆ ಖಾತಿರ ಹಾಂವ ತುಮ್ಮ್ಯಾ ಆಭಾರಿ ಜಾವ್ನಸ್ಸ. ಅನೇಕ ಕಾರಣಾಂಕ ಹಾಂವ್ ಹ್ಯಾ ಗೌರವಾಕ ಆರ್ಹ ನ್ಹಂಯಿ. ಹಾಂವ್ ಕೊಂಕಣಿ ಭಾಷೆಂತು ಏಕ್ ಪಂಕ್ತಿಂಯಿ ಬರ್ಯೈನಿ. ರಾಷ್ಟ್ರೀಯ ಆನಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಾಚೊ ಭಾಷ ಇಂಗ್ಲಿಷ್ ಜಾಲ್ಲೆಲೆ ಖಾತಿರ ಹಾಂವ್ ಇಂಗ್ಲಿಷ್ ಉಪಯೋಗ ಕೊರ್ಲ್ಯೊ. ಇಂಗ್ಲಿಷ್ ಭಾಷೇಚಿ ಉಪಯೋಗ ಕೆಲ್ಲೆಲ್ ಕಾರಣ ಮಾಕ್ಕಾ ಸಮಗ್ರ ವಿಶ್ವಾಕ ಪ್ರಮೇಶು ಮೆಳ್ಳ್ಯಾ. ಪ್ರಾಯಃ ವಾಸ್ತವ್ ಜಾವ್ನು ಸಾಂಗ್ಚಿ ಜಾಲ್ಲ್ಯಾರಿ ಬದಲ್ ಖಿಂಚೇ ಭಾಷೆಚಿ ಉಪಯೋಗ ಕೆಲ್ಲೆಲೆ ಜಾಲ್ಲ್ಯಾರಿ ಮಾಕ್ಕಾ ಹ್ಯಾ ಸೌಭಾಗ್ಯ ಮ್ಯಾಳ್ನ ಅಶ್ಶಿಲೆಂ. ಆಜಿ ಭಾರತಾಚಿ ಬಹುತೇಕ ಪ್ರದೇಶಾಂತು ಹಾಂವ್ ಪರಿಚಿತ ಜಾವ್ನು ಆಶ್ಚೇಕ ಆನಿ ಮೆಗೆಲೆ ಲೇಖನ ಲೋಕಾನಿ ವಾಚೂನು ಆಶ್ಚೇಕ ಕಾರಣ ವಾಸ್ತವ್ ಜಾವ್ನು ಹಾಂವ್ ಇಂಗ್ಲಿಷ್ ಭಾಷೆಂತು ಬರೋಚಿಂ. ಹಿಂದಿ, ಮರಾಠಿ, ಬಂಗಾಳಿ ಇತ್ಯಾದಿ ಅನೇಕ ಭಾಷೆಂತು ಬರ್ಯೆತಲೆ ಅಸಂಖ್ಯ ಲೋಕು ತಾಂಗೆಲೆ ವೃತ್ತ್ಯಾಬಾಹಿರ ಪರಿಚಿತ ನಾತಿ. ಆಜಿ ದೇಶಾದ್ಯಂತ ಇಂಗ್ಲಿಷ್ ಭಾಷಾ ಸಮಸ್ತ ಶಿಕ್ಷಿತ ಲೋಕು ಸಾಮಾನ್ಯ ಜಾವ್ನು ಜಾಣತಾತಿ. ಸಮಜ್ತಾತಿ. ಹೆಂ ದುರದೃಷ್ಟ ಮ್ಹೊಣು ತುಮ್ಮಿ ಸಾಂಗ್ಚ್ಯಾಕ ಪುರೋತಿ. ಹೆಂ ಭಾರತ-ವಿರೋಧಿ ಮ್ಹೊಣೂ ತುಮ್ಮಿ ಸಾಂಗ್ಚ್ಯಾಕ ಪುರೋತಿ. ಹೆಂ ಆಮ್ಗೆಲೆ ಸ್ವಾಭಿಮಾನಾಕ ಮಾರಕ ಮ್ಹೊಣು ತುಮ್ಮಿ ಸಾಂಗ್ಚ್ಯಾಕ ಪುರೋತಿ. ತುಮ್ಮಿ ಸಾಂಗ್ಚೇಂ ಸಮ; ಜಾಲ್ಲ್ಯಾರಿ ಹೆ ವಾಸ್ತವಿಕ ವಿಚಾರ ಇನ್‌ಕಾರ್ಚ್ಯಾಕ ಜಾಯ್ನಾ. ದೋನಿ ಭಾರತೀಯ ಭೇಟಿ ಜಾಲ್ಲೆಲ್ ವೇಳ್ಯಾರಿ ಪರಸ್ಪರ ಅರ್ಥೈಸುನು ಗೆವ್ಚೇಕ ಹಿಂದಿ ವ ಇಂಗ್ಲಿಷ್ ಏಕಮಾತ್ರ ಉಪಾಯ. ಏಕ ಬಂಗಾಳಿ ಆನಿ ಏಕ ಮಹಾರಾಷ್ಟ್ರ್ಯಾಚೋ ತಾಂಗ್ಗ್ಯಾಂಗೆಲೆ ಭಾಷೆ ವಿಷಯ ಅಭಿಮಾನ ಪಾವ್ಚ್ಯಾಕ ಪುರೋತಿ. ಜಾಲ್ಲ್ಯಾರಿ ತಾನ್ನಿ ಪರಸ್ಪರ ಅರ್ಥೈಸುವ್ನು. ಸಮ್ಜೊನೂ ಗೆವ್ಕ್ಯಾ ಜಾಲ್ಲ್ಯಾರಿ ಹಿಂದಿ ವ ಇಂಗ್ಲಿಷ್ ಉಲ್ಲೋಕಾ ಪಡ್ತಾ. ವೆಗಳಿ ನಾಚಿನಾ. ಹಾಂವ್ ಜಾಲ್ಲೆ ತಿತ್ತುಲೆ ಪ್ರಾಯೋಗಿಕ ಜಾವ್‌ಕ ಪಳಯಾ. ಆದಿ ಶಂಕರಾನ ಹ್ಯಾ ವಿಸ್ತಾರ್ ದೇಶಾಚೊ ಸಂಚಾರು ಕೆಲ್ಲೆ ವೇಳಾರಿ ತಾಕ್ಕಾ ತಾಗ್ಗೇಲೊ ಸಂದೇಶು ಜನಾಂಕ ಪಾವ್ವೊಚ್ಯಾಕ್ ಜಾಲ್ಲೆಲಿ ಏಕಮಾತ್ರ ಸಾಧನ ಸಂಸ್ಕೃತ. ಜಾಲ್ಲ್ಯಾರಿ ಸಂಸ್ಕೃತ ಬ್ರಾಹ್ಮಣ ಮಾತ್ರ ಜಾಣ್ತಾಲೆಂ. ಅಶೆಂ ಜಾವ್ನು ತಾಗ್ಗೆಲೊ ಸಂಪರ್ಕು ಬ್ರಾಹ್ಮಣಾಂ ಲಾಗ್ಗಿ ಮಾತ್ರ ಪರಿಮಿತ ಉರಲೋ ಮ್ಹೊಣು ಹಾಂವ್ ಸಂಶಯಿತಾ.

ಸಂಸ್ಕೃತ ವಿಷಯು ಮುಕಾರಿ ಹಾಂವ್ ಥೊಡೆ ಸಾಂಗತಾ. ಅನೇಕ ಕಾರಣಾಂಕ ತೀ ಏಕ್ ಮುಖ್ಯ ಭಾಷಾ. ಪ್ರಥಮ ಜಾವ್ನು ತೀ ಸಂಸ್ಕೃತೀಚಿ ಭಾಷಾ. ದೊಸ್ರೀಚ್ ಜಾವ್ನು ತೀ ಸರ್ವ ಇಂಡೋ ಆರ್ಯನ್ ಭಾಷ್ಯಾಂಕ ಮೂಲ ಜಾವ್ನು ಅಸ್ಸ. ತಾಜ್ಜ್ಯಾಕಯಿ ಮುಖ್ಯ ಜಾವ್ನು ತ್ಯಾ ಭಾಸೇಚಿ ಲಿಪಿ ದೇವನಾಗರಿ ಸರ್ವ ಇಂಡೋ-ಆರ್ಯನ್ ಭಾಸೋ ವಾಪರ್‌ತಾತಿ. ಹರಏಕ್ ಕೊಂಕಣಿ ಚೆಡ್ವಾನ ದೇವನಾಗರಿಂತು ಪ್ರಾವೀಣ್ಯ ಘೆತ್ಲೆ ಮ್ಹಳ್ಯಾರಿ ತೆನ್ನಾ ಸರ್ವ

ಇಂಡೋ ಆರ್ಯನ್ ಭಾಷೇಂಚಿ ದ್ವಾರ ಆಮೋಆಸ ಉಗಡ್ತಲೆಃ. ತ್ಯಾ ಸರ್ವ ಭಾಷೇಂನಿ ಉಲೋಚ್ಯಾಕ ಶಕ್ತ ಜಾಯ್ನಾತ್ಲ್ಯಾರಿಯಿ ಕನಿಷ್ಠ ತ್ಯೋ ವಾಚುಂಕ ತಾಕ್ಯಾ ಸಾಧ್ಯ ಜಾತ್ತಲೆ. ವಾಚೂಂಚ್ಯಾಕ ಶಕ್ತ ಜಾವ್ಚೆ ಮಳ್ಳ್ಯಾರಿ ಸಮ್ಜೂನ್ ಘೆವ್ಚ್ಯಾಕ್ ಸಮರ್ಥ ಜಾವ್ಚೆ ಪ್ರಥಮ ಹಂತ. ಆಜಿ ಕೊಂಕಣಿ ಉಲ್ಲೋಚ್ ಲೋಕು ವಿಶಾಲ ಭೌಗೋಳಿಕ ಪ್ರದೇಶಾಂತು ಪಸರೂನು ಅಸ್ಸ. ಬಹುಸಂಖ್ಯಾಚಿ ಕೊಂಕಣಿ ಲೋಕು ತಮಿಳ್ನಾಡು ಅನಿ ಕರ್ನಾಟಕಾಂತು ವಾಸ್ತವ್ಯ ಕರ್ನು ಅಸ್ಸ. ತಶ್ಶೀಂಚಿ ಕೇರಳಾಚಿ ಕೊಚ್ಚಿಂತು ತಾಂಗೆಲೊ ಸಂಖ್ಯ ಅತ್ಯಧಿಕ ಅಸ್ಸ. ಕೊಂಕಣಿ ಅಧಿಕೃತ ಭಾಸ ಜಾವ್ನಶ್ಶೆ ಏಕೈಕ ಜಿಲ್ಲೆ – ರಾಜ್ಯ ಮಳ್ಳೇರಿ ಗೋವಾ. ರತ್ನಗಿರಿ, ಸಾವಂತವಾಡಿ ಆನಿ ಆಸ್‌ಪಾಸ್ ಪ್ರದೇಶಾಂತು ಕೊಂಕಣಿ ಉಲ್ಲೈತಲಿ° ಅಸ್ಸತಿ.

ತಮಿಳ್ನಾಡಾಂತು ವಾಸ್ತವ್ಯ ಕರನು ಅಸ್ಸುಚೊ ಲೋಕು ತಮಿಳು ಲಿಪಿ ಮಾತ್ರ ಜಾಣತಾ. ಕರ್ನಾಟಕಾಂತು ವಾಸ ಕರನು ಅಸ್ಸುಚಿ ಕನ್ನಡ ಅನಿ ಗೊಂಯಾಂತು ರೋಮನ್ ಲಿಪಿ ವಾಪರಚ್ಯಾಂತು ಆಸಕ್ತ. ಆನಿ ಕೊಂಕಣಿ ಉಲೌಚಿ ಸಮಾಜಾಂತು ಏಕ್ ವಿಭಾಗ ದೇವನಾಗರಿ ವಾಪರ್ತಾತಿ. ಹಾಜೆ ಫಲಸ್ವರೂಪ ಜಾವ್ನು ಏಕ್ ವಿಭಾಗಾಚಿ ಜನಾಕ ಅನ್ಯೇಕ ವಿಭಾಗಾ ಜವಳ ವ್ಯವಹಾರು–ಸಂಪರ್ಕು ಕಷ್ಟ ರಾಬಿಲಾ. ಹೊ ನಿಜಾಕಯಿ ಶೋಚನೀಯ. ಕೊಂಕಣಿ ಮಳ್ಳೇಲೆ ಬಹುತೇಕ ಲಿಪಿಂನಿ ವಿಭಾಜಿತ ಭಾಸ ಜಾಲ್ಲ್ಯಾ. ಹಾಕ್ಕಾ ಐತಿಹಾಸಿಕ ಕಾರಣಂಯಿ ಅಸ್ಸತಿ.

ಜಾಲ್ಲ್ಯಾರಿ ಆಮಿ ಇತಿಹಾಸು ಪೊಳೋಚೊ ನಂಯಿ; ಆಯ್ಚ ಕಾಲಸಂಸ್ಕೃತಿ ಪೊಳೋಕಾ ಜಾಲ್ಲಾ. ವಿಭಜಿತ ಜಾವ್ನು ಉರುಂಕ ಇತಿಹಾಸ ನೆವನ ಜಾವ್ಚ್ಯಾಕ ನಜ್ಜ. ಆಮಿ ಸರ್ವಾಂನಿ ಏಕ ಸಾಮಾನ್ಯ ಲಿಪಿ ವಾಪರಚಿ ತಶ° ಜಾವ್ಚೆಃ ಸಾಧ್ಯವೆ? ತೀ ಲಿಪಿ ಖಂಚಿ ಜಾವ್ಕಾ? ಅಜ್ಞಾನಾಚಿ ಕಾರಣಾನ ಥೊಡೆ ಜನಾಂನಿ ಕೊಂಕಣಿಕ ಲಿಪಿ ನಾ ಮ್ಹಣು ಮೆಗ್ಗೆಲಾಗ್ಗಿ ಸಾಂಗ್ತಾನಾ ಹಾಂವ್ ತಾಂಚಿ ಕಡೆ ನಿಮ್ಮಿತಾ° – ಮರಾಠೀಕ ತೀಜೀಚಿ ಲಿಪಿ ಅಸ್ಸವೆ? ರಾಜಸ್ಥಾನಿ ಭಾಷೇಕ ತೀಚಿ ಸ್ವಂತ ಲಿಪಿ ಅಸ್ಸವೆ? ಖಾರಿ ಬೋಲಿ, ಹಿಂದುಸ್ತಾನಿ, ಭೋಜಪುರಿ ಹೇ ಭಾಷೇಂಕ ತಾಂಚಿ ಸ್ವಂತ ಲಿಪಿ ಅಸ್ಸವೆ? ಸತ್ಯ ವಿಷಯು ಮಳ್ಳೇರಿ ಕೊಂಕಣಿ ಸಹಿತ ಸರ್ವ ಇಂಡೋ–ಆರ್ಯನ್ ಭಾಷೇಂಕ ಏಕ್ ಹೀ ಚಿ ಲಿಪಿ. ಅಣಿ ತೀ ದೇವನಾಗರಿ. ತಾರ್ಕಿಕ ಜಾವ್ನು ಕೊಂಕಣಿ ಲಿಪಿ ದೇವನಾಗರಿ ಮಳ್ಳೇಲೆ ವಿಷಯಾಂತು ವೈಯಕ್ತಿಕ ಜಾವ್ನು ಮಾಕ್ಕಾ ಕಾಂಯಿ ಸಂದೇಹು ನಾ.

ಹೊ ವಿಷಯು ಆಮಿ ಸರ್ವಾಂನಿ ಕಬೂಲಕರಚೊ ಜಾಲ್ಲ್ಯಾರಿ; ಆವಶ್ಯಕತಾ ಮ್ಹಳ್ಯಾ, ದೃಷ್ಟೀನ ಪುಣಿ ಸರ್ವ ಕೊಂಕಣಿ ಉಲೌಚಿ ಚೆರ್ಡುವಾಂನಿ, ತಾನ್ನಿ ಮದ್ರಾಸಾಂತು ಆಸ್ಸೋಚಿ ಹೈದರಾಬಾದ್, ಬೆಂಗಳೂರು, ಧಾರವಾಡ, ಕೊಚ್ಚಿ, ಮಂಗಳೂರ, ಉಡುಪಿ, ಕಾರವಾರ ಯಾ ಗೋವಾಂತು° ಅಸ್ಸೋಚಿ, ತಾನ್ನಿ ದೇವನಾಗರಿ ಶಿಕ್ಯೋಕಾ. ಚೆರ್ಡುಂವಾಳೆಃ ವ್ಹಡಿಲ್ಯಾಂನಿ ಹ್ಯಾ ಮುಖ್ಯ ವಿಷಯಾ ದಿಶಾನ ಲಕ್ಷ್ಯ ದಿವ್ಚೆ ಬರೆ° ಮ್ಹಣು ಮಾಕ್ಕಾ ದಿಸತಾ.

ಏಕ್ಲೋ ಕೇರಳಾಂತು ವಾಸ್ತವ್ಯ ಕರನು ಅಸ್ಸ; ಕೊಂಕಣಿ ಉಲೌಚೋ ಲೋಕು ತ್ಹಂಯಿ ತಲತಲಾಂತರ ಆನಿ ಶತಮಾನ° ಧರನು ವಾಸ್ತವ್ಯ ಕರನು ಆಯ್ಲಾ. ಮಲೆಯಾಳಂ ಶಿಕ್ಕನಾತಿಲೆ° ರಾಬೂಂಕ ಜಾಯ್ನಾ ಮಳ್ಳೆಂಲಿ° ಮಾಕ್ಕಾ ಖೂಪ್ ಅರ್ಥು ಜಾತ್ತಾ. ಆನಿ ತ್ಯಾ ಬದ್ದಲ್ ಹಾಂವ್ ಮೆಗ್ಗೆಲಿ ಪ್ರಶಂಸಾಯಿ ವ್ಯಕ್ತ ಕರತಾ. ಕೊಂಕಣಿ ಉಲೌಚಿ ಏಕ ಕುಟುಂಬ ಹಾಂಗ ಸಹಾಯಶೂನ್ಯ ಪರಿಸ್ಥಿಂತು ಆಸತಾ. ಕೇರಳಾಂತು ವಾಂಚೂನು ಊರಕಾ ಜಾಲ್ಲ್ಯಾರಿ ಮಲೆಯಾಳಂ ಕಳಚಿ ಮಾತ್ರ ನ್ಹಂಯಿ; ಚ್ಯಡ ಬಾಳ್ತರ ಯುವಚ್ಯಾಕ ಇಂಗ್ಲಿಷಯಿ ಶಿಕ್ಯೋಕಾ ಪಡತಾ. ಕೇರಳಾ ಬಾಯ್ರು ಅಸ್ಸೋಚಿ ಲೋಕಾ ಮಧ್ಯೆಂಯಿ ವ್ಯವಹಾರು – ಸಂಪರ್ಕು

ವವೊರ್ನು ಘೇಂವ್ಕ್ಯಾ ಜಾಲ್ಲ್ಯಾರಿ ತಾಣೆ ನ್ಹಂಯವೇಃ ತೀಣೆ ಇಂಗ್ಲಿಷ್ ಭಾಸ ನ್ಹಂಯವೆಂ ಇಂಗ್ಲಿಷ್ ಲಿಪಿ ವಾಸರಕಾ ಪಡತಾ. ಚಡ್ತಾವತ್ ಶಿಕ್ಷಿತ್ ಲೋಕು ಇಂಗ್ಲಿಷ್ ಬೊರೊಚ್ಯಾಕ್ ಅಪೇಕ್ಷಾ ಪಾವ್ತಾ. ಹಾಜೇನ ಕೊಂಕಣಿ ಉಲೌಚಿ ಲೋಕಾಲಿ ಸಂಘಟನೇಕ ಕಾಹೀಂ ಸಹಾಯು ಜಾವ್ನೊನಾ.

ಆಮಿ ರೋಮನ್ ಯಾ ಇಂಗ್ಲಿಷ್ ಲಿಪಿ ವಾಪರ್‌ಚ್ಯಾ ನಜ್ಜ ಇತ್ತ್ಯಾಕ? ಅಶೆಂ ಏಕ್ ವಿಭಾಗಾಚಿ ಸಾಂಗತಾತಿ. ಏಕ್ ಲೆಕ್ಕಾರಿ ಹೊ ವಿಷಯು ವ್ಹೋಯಿ. ಜಾಲ್ಲ್ಯಾರಿ ಹೇಃ ಏಕ ಸಾನ ವಿಭಾಗ. ಇಂಗ್ಲಿಷ್ ಜಾಣಚೋ ಲೋಕು ಸಾಮಾನ್ಯ ಜಾವ್ನು ಇಂಗ್ಲಿಷಽಚಿ ಉಲ್ಲೈತಾತಿ. ತಾಂಗೆಲೆ ಪ್ರಪಂಚ ಪರಿಮಿತ. ದೇವನಾಗರಿ ಕಳ್ಯಾರಿ ತಾಂಗೆಲಿ ಹೃದಯು ಅನಿ ಮಾನಸ ಹೆರ ಭಾಷೇಂ ದಿಶಾನಯಿ ಉಗಡ್ತೀತ್. ಏಕ ಚೆಡ್ಡಾಲಾಗ್ಗಿ ಕೊಂಕಣಿ ರೋಮನ್ ಲಿಪಿನ ಬೊರೋಚ್ಯಾ ಸಾಂಗಲ್ಯಾರಿ ಇಂಗ್ಲಿಷಾನ್ಯಽಚಿ ಇತ್ತ್ಯಾಕ ವ್ಯವಹಾರು ಕರುಂಕ ನಜ್ಜ ಮ್ಹಣತೆಂ ನಿಮ್ಗುಂಕ ಫಾವ್ ಮ್ಹಳ್ಳೆಂ ಹಾಂವ್ ಖೂಬ್ ಜಾಣ. ಕೊಂಕಣೆನ ಬೊರೋಚ್ಯಾಕ ಇಂಗ್ಲಿಷ್ ಲಿಪಿ ಇತ್ತ್ಯಾಕ ವಾಪರ್‌ಕಾ? ತ್ಯಾ ಖಾತಿರ್ಽಚಿ ಹಾಂವೆಂ ಸೂಚನಾ ದಿವ್ಚಿಕೀ ದೇವನಾಗರಿ ಶಿಕುಚೆಂ ಅವಶ್ಯ (Mandatory) ಮ್ಹಣು ಕರಕಾ. ಹಾಜೇನ ಮುಂಬಯಿ ಥಾವ್ನ ಕೊಚ್ಚಿ ಅನಿ ಆಸ್ ಪಾಸಾಚೆಂ ಸರ್ವ ಕೊಂಕಣಿ ಉಲ್ಲೌಚಿ ಲೋಕಾಲಿ ಏಕತಾ ಸಾಧನ ಸಾಧ್ಯ ಜಾಯ್ತ್ರಾ. ಲಿಪಿ ಮುಖಾಂತ್ರ ಭಾಷೇಚ್ ಏಕತಾ ಜಾವ್ಕಾ. ದೇವನಾಗರೀನ ಮಾತ್ರ ತೆಂ ಸಾಧ್ಯ.

> ಹ್ಯಾ ಪರಿಷದಾಚೊ ಅಧ್ಯಕ್ಷು ಜಾವ್ನು ಮೆಗ್ಗೆಲಿ ಪ್ರಥಮ ಶಿಫಾರಸ ಮ್ಹಳ್ಯಾರಿ ಆನಿ ಮುಕಾರಿ ಮಾತಾಪಿತಾಂನಿ ತಾಂಗೆಲೆ ಚೆಡ್ಡುವಾಂಕ ಸ್ಥಳೀಯು ಭಾಷೆ (ತಮಿಳು, ಮಲಯಾಳಂ, ತೆಲುಗು ಯಾ ಕನ್ನಡ ಅಸ್ಸೊಂ) ಜವಳ ಸಂಸ್ಕೃತಯಿ ಶಿಕ್ಕೊಕಾ ಮ್ಹಳ್ಳೇಂ ಆಶಯು ವ್ಯಕ್ತ ಕರತಾ. ಹೇಂ ಏಕ್ ವಜನ ವ್ಹೊಣು ದಿಶ್ಶ್ಯೇತ. ಜಾಲ್ಲ್ಯಾರಿ ತೇಂ ತಿತ್ತುಲೇಃ ಹೋಡು ವಜನ ನ್ಹಂಯ್.

ಹಾಂವ್ ವಿದ್ಯಾರ್ಥಿ ಜಾವ್ನು ಶಿಕ್ತನಾ ಸ್ಥಳೀಯ ಭಾಸ (ಕನ್ನಡ) ಯಾ ಸುಂಸ್ಕೃತ ಹಾಂಕ ವಿದ್ಯಾಲಯಾಂತು ಉನ್ನತ ಸ್ಥಾನ ನಾ ಆಸಿಲೆಂ. ಮೆಗ್ಗೆಲೆಂ ದೇವನಾಗರಿಚೆ ಜ್ಞಾನ ಕೇವಲ ಪ್ರಾಥಮಿಕ. ಹಾಂವ್‌ವಾಚೂಂಕ್ ಫಾವ್. ಜಾಲ್ಲ್ಯಾರಿ ಬೊರೊಚ್ಯಾಕ ಯಾನಾ. ತೆನ್ನಾ ಸಂಸ್ಕೃತ ಶಿಕೂಂ ನಾಮೂ ಮ್ಹೊಣು ಅತ್ತಂ ಪಶ್ಚಾತ್ತಾಪ್ ಜಾತ್ತಾ ಮಾಕ್ಕಾ. ಮುಕಾವೆಲೆ ಪೀಳಿಗೆನಯಿ ಅಸ್ಸಲಿ ದುಸ್ಥಿತಿ ಇತ್ತ್ಯಾಕ ಎದುರ್ಸ್ಸುಕಾ? ಹೀ ಮಗ್ಗೇಲಿ ಸೂಚನಾ ಕ್ರೈಸ್ತ ವಿರೋಧೀ ನ್ಹಂಯಿ ಮ್ಹೊಣು ಸ್ಪಷ್ಟ ಕರುಂಕ್ ಹಾಂವ್ ಇಚ್ಛಾ ಪಾವತಾಂ. ತೀ ನವಾಯತ್ ವಿರೋಧಿ ನಂಯಿ. ಕೊಂಕಣಿ ಉಲೌಚ್ ಲೋಕಾಂನ ಪರಸ್ಪರ ಸಮ್ಮುಚೋ ಅಂತರ್‌ವ್ಯವ ಹಾರಾಚಿ ಹೋಡಿ ಸಮುಸ್ಯಾ ಪರಿಹಾರಾಕ ಹೀ ಏಕ ಮಾತ್ರ ಸೂಕ್ತ ಚಿಕಿತ್ಸಾ ಜಾವ್ನಸ್ಸ.

ಆಮಿ ಎದುರ್ಸ್ಸುಚೋ ದೊನ್ನಿಚೊ ಸಮುಸ್ಯೊ ಮ್ಹಳ್ಯಾರಿ ಉಲೌಚಿ ಸ್ವರಭಾರಾಚೊ. ಏಕ್ ಕ್ಷೇತ್ರಾಂತು ಆಶ್ಶಿಲ್ಯಾಂಕ ಅನ್ನೇಕ ಕ್ಷೇತ್ರಾಂತ್ ವಾಸ್ತವ್ಯ ಕರನು ಆಶಿಲ್ಯಾಂಕ ಸಮ್ಮುಚ್ಯಾಕ ಕಷ್ಟ ಪಡತಾ. ಉತ್ತರ ಗೋಯಾಂತು ಉಲೌಚಿ ಕೊಂಕಣಿ ಅನಿ ದಕ್ಷಿಣ ಗೊಯಾಂತು ಉಲೌಚಿ ಕೊಂಕಣಿ ಖೂಬ್ ವ್ಯತ್ಯಾಸ್ ಅಸ್ಸ ಮ್ಹೊಣು ಹಾಂವ್ ಆಯ್ಕುಲಾ. ಆಮಿ ವೆಗವೆಗಳೆಂ ಸ್ವರಾನಿ ಉಲ್ಲೈಯ್ತಾತಿ. ಕೊಚ್ಚಿಚೆಂ ಸ್ವರ, ಮಲಬಾರ ಸ್ವರ, ದಕ್ಷಿಣ ಕನ್ನಡಾಚಿ ಗೌಡ ಸಾರಸ್ವತ ಬ್ರಾಹ್ಮಣಾಂಲೆ ಸ್ವರ, ಚಿತ್ರಾಪುರ ಸಾರಸ್ವತ ಬ್ರಾಹ್ಮಣಾಂಲೆ ಸ್ವರ – ತೆಂ ಅತ್ಯಂತ ಮಧುರ ಮಳ್ಳಿಲೆಂ ಉಲ್ಲೇಖ ಕರುಕ ಹಾಂವ್ ಇಚ್ಛಾ ಪಾವತಾ.

ತ್ಯಾ ಖಾತಿರ ಆಮಿ ಲಜ್ಜೇಕಾ ಮ್ಹಣುನಾ. ಬ್ರಹ್ಮಾವರಾಂತು ಉಲ್ಲೌಚಿ ಕನ್ನಡ ಶಿವಮೊಗ್ಗಾಂತು ಯಾ ಮೈಸೂರಾಂತು ಉಲ್ಲೌಚಿ ಕನ್ನಡ ವೆಗಳೆ — ಆನಿ ಧಾರವಾಡಾಂತು ಉಲ್ಲೌಚಿ ಕನ್ನಡ ನಮೂನೊ ವಿಭಿನ್ನ ಅಸ್ಸತಿ. ನೆವನ ಭಾಷೇಂತು ಜರ್ಮನಿ ಆನಿ ಇಂಗ್ಲಿಷಾಂತುಯಿ ವೆಗವೆಗಳೆ ಸ್ವರ ದಿಸೂನು ಯತ್ತಾತಿ. ತುಮಿ ಏಕ ನೈಜ ವೆಲ್ಸ್‌ಮನ್ ಆನಿ ನೈಜ ಸ್ಕಾಟ್‌ಮನ್ ಉಲ್ಲೌಚಿ ಆಯ್ಕುಕಾ. ಏಕ ಸಾಮಾನ್ಯ ಲಿಪಿ ಅಸ್ಸುನೂಯಿ ಸ್ವರ ವೆಗವೆಗಳೆ ಆಯ್ಕುತಾತಿ. ದೆಕುನು ಕೊಂಕಣಿ ವೆಗವೆಗಳೆ ಸ್ವರಾರಿ ಉಲ್ಲೌಚಿ ಬದ್ದಲ್ ಆಶ್ಚರ್ಯ ನ್ಹಂಯವೆ ಅಸಂತೋಷು ವ್ಯಕ್ತಕರಚಿ ಅವಶ್ಯನಾ. ಜಾಲ್ಲ್ಯಾರಿ ಹೆಂ ವೆಗವೆಗಳೆ ಸ್ವರ ಪ್ರಮಾಣೀಕರಣ ಕರೂಂಕ ಇತ್ತೆಂ ಕರಯೇವ? ಮ್ಹಳ್ಯೋ ಪ್ರಶ್ನೋ. ಖಂಚೇಯಿ ಸ್ವರಾರಿ ಜಾವ್ನೂಂ ಜನಾನಿ ಸೋಣ್ಕಾತಿಲ ಉಲ್ಲೋಚಿ ಆಯ್ಕೂಕಾ. ವೆಗವೆಗಳೆ ಸ್ವರಾರಿ ಉಲ್ಲಯ್ತಲ್ಯಾಂಕ ಏಕ್ ಸ್ಥಳಾರಿ ಭರಸೂನು ಘಾಲ್ಚೆ ಪ್ರಾಯೋಗಿಕ ಯೋಜನಾ ನ್ಹಯಿ. ಜಾಲ್ಲ್ಯಾರಿ ಆಧುನಿಕ ತಾಂತ್ರಿಕತೇನ ದೋನಿ ವಿಷಯು ಸಾಧ್ಯ ಜಾಲ್ಲ್ಯಾತಿ- ಕೆಸೆಟ್ ಆನಿ ವಿಸಿಆರ್. ಬಹುಸಂಖ್ಯಾಕ ಸ್ವರಾಂಚಿ ಕೆಸೆಟ್ ಆನಿ ಫಿಲ್ಮ್ ತಯ್ಯಾರ್ ಕರಚ್ಯಾರಿ ದುಡ್ಡು ಘಾಲಾ ಮ್ಹಣು ಕೋಣಯಿ ಶ್ರೀಮಂತಾಲಾಗ್ಗಿ ನಿಮ್ಮುಗಚೆ ಅತಿ ಜಾಯ್ತ್ಕೀ ಮ್ಹಣು? ಏಕ್‌ಹೀಂಚಿ ಸ್ವರಾನ ತಯ್ಯಾರ ಕೆಲ್ಲೆಲೆ ಚಿತ್ರ ಬಹುಸಂಖ್ಯಾನಿ ಲೋಕಾಲೆ ಆಕರ್ಷಣೇಕ ಪಾತ್ರ ಜಾಯ್ತ್ನಾ. ಜಾಲ್ಲ್ಯಾರಿ “ಮೈ ಫೇರ್ ಲೇಡಿ” ಸಾರಖೆ ಚಿತ್ರಾಚಿ ವಿಷಯ ಥೊಡೆ ಮನಾಂತು ವ್ಹರಾ. ಬರ್ನಾರ್ಡ್‌ಶಾ ಸಾಂಗ್ತಲೊ: “ಇಂಗ್ಲಿಷ್ ಲೋಕು ತಾಂಗೆಲೆ ಚೆರ್ಡುವಾಂಕ ಉಲ್ಲೌಚ್ಯಾಕ ಶಿಕಯ್ನಾತ್ ಇತ್ತ್ಯಾಕ?” ವೆಗವೆಗಳೆ ಸ್ವರ ಯಾ ಬೋಲಿಂಚಿ ವಿಷಯ ಕೊಂಕಣಿ ಉಲ್ಲೌಚಿ ಲೋಕಾಕ ಚಿತ್ರಾಂತು ತೀ ಸ್ವರ ಯಾ ಬೋಲಿಯೋ ಘಾಲುನ್ನು ಪರಿಚಯು ಕರನು ದಿವ್ಯೇತ ಮ್ಹಣು ಮಾಕ್ಕಾ ದಿಸತಾ.

ಆಶೆಂ ಜಾವ್ನು ಮೆಗ್ಗಲಿ ದೊನ್ನೀಚಿ ಶಿಫಾರಸ ಸರ್ವ ಬೋಲಿಯೋ ಯೆವ್ವಿ ಚಲಚ್ಚಿತ್ರ ತಯ್ಯಾರ ಕರನು ಉಲೌಚಿ ಶಬ್ದಾಂಚೊ ಪರಿಚಯು ಆನಿ ಪ್ರಸಾರ ಕೆಲ್ಯಾರಿ ಬರೆ.

ಹೆಂ ಸಾಂಗ್ತನಾ ಮೆಗ್ಗೆಲೆ ಮುಕಾರಿ ಆನ್ನೇಕ ಪ್ರಶ್ನೋ ಯತ್ತಾ ಕೀ ಆಜಿ ಕೊಂಕಣಿಂತು ವಾಚುಚಿ ಸಾಮಗ್ರಿ, ತೀ ರೋಮನ್, ದೇವನಾಗರಿ, ಕನ್ನಡ ಯಾ ಮಲೆಯಾಳಂ ಲಿಪೀನ ಅಸ್ಸೊಂ ಕಿತ್ತುಲಿ ಲಭ್ಯ ಅಸ್ಸ? ಅಧಿಕೃತ್ ಜಾವ್ನು ಮೆಗ್ಗೆಲೆ ಅವಗಾಹನೇಕ ಆಯ್ಕೆಲೆ ಅನ್ಯ 26 ಅರ್ಥಕೋಶ (ಶಬ್ದಕೋಶ), 350 ಕಾದಂಬರ್ಯೋ, ಶೆಂಬರಿಕ್ ಮಿರ್ವ್ನು ನಾಟಕಂ, ಪನ್ನಾಸಕ ವಯಿರಿ ಕವನ ಸಂಕಲನ, ಸಾಮಾನ್ಯ ವಿಷಯಾಂಚೇರಿ ಸುಮಾರ್ 43 ಪುಸ್ತಕಂ, ಆನಿ 91 ಪತ್ರಿಕೋ ಕೊಂಕಣಿಂತು ಅಸ್ಸತಿ. ಜಾಲ್ಲ್ಯಾರಿ ಹೆಂ ಸಿಂಧೂಂತು ಏಕ ಬಿಂದುವರಿ. ಜನಗಣತಿ ಅಂಕೆ ಸಂಖ್ಯೆ ಪ್ರಕಾರ ಮಾತೃ ಭಾಷಾ ಕೊಂಕಣಿ ಅಸ್ಸಿಲ್ಯಾಲೊ ಸಂಖ್ಯಾ ಚಾಳೀಸ ಲಕ್ಷ ಮಿರ್ವ್ನು ಅಸ್ಸ. ಹಾಂತು ಗೌಡ ಸಾರಸ್ವತ ಬ್ರಾಹ್ಮಣ. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಹೆರ ಮಠಾಂಕ ಸಂಬಂಧ ಪಾವ್ವಿಲೆಂ ಬ್ರಾಹ್ಮಣ, ಸೋನಾರ, ವಾಣಿ, ಕುಡುಬಿ, ಖಾರ್ವಿ, ನವಾಯತ್ ಆನಿ ಕ್ರೈಸ್ತ ಮೆಳ್ತಾತಿ. ಏಕ ಪಂಗಡಾನ ಉಲ್ಲೋಚಿ ಕೊಂಕಣಿ ಆನ್ನೇಕ ಪಂಗಡಾಕ ಆವಡ್ನಾ. ಬರಪಿ ಶಬ್ದಾಂತು ಸಮಾನತಾ ಆನಿ ಪ್ರಮಾಣೀಕರಣ ಹಾಡ್ಚೆ ಪೈಲೆ ಉಲ್ಲೌಚಿ ಶಬ್ದಾಂತು ಖಂಚೇಯಿ ರೀತೀಚಿ ಏಕತಾ ಹಾಡ್ಚೆ ಪ್ರಯಾಸಾಚಿ ಕಾಮ ಆಮ್ಗೆಲಿ ಮುಕಾರಿ ಅಸ್ಸ. ಹೆಂ ಏಕ್ ದೀರ್ಘ ಕಾಲೀನ ಪ್ರಯತ್ನ ಆನಿ ಯೋಜನಾಬದ್ಧ ಜಾವ್ನು ಚಲಕಾಜಾಲ್ಲೆಲೆಂ

ಕಾರ್ಯ ಬೃಹತ್ ಪ್ರಮಾಣಾಚಿ ಮ್ಹಣು ಆಮಿ ಭಿವ್ಚೆಂ ಗರಜನಾ. ‘ರೋಮ್ ನಗರ ಏಕ್ ದೀಸಾನ ನಿರ್ಮಾಣ ಜಾಲ್ಲೆಲೆಂ ನ್ಹಂಯಿ’ ಮ್ಹಳ್ಳೇಲೆ ಏಕ ಆಂಗ್ಲ ಮ್ಹಣ್ಣೀಚಿ ಅಸ್ಸ. ಆಮ್ಗೆಲಿ ಹಕೋಟಿಕ ಮಿರ್ವ್ಲೆಲಿ ವಿದ್ಯಮಾನಾ ನಿಮಿತ್ತ ಭಾರೀ ವೇಳು ಜಾವ್ನು ಹೆಂ ಕಾಮ

ಆಮಿ ಶುರು ಕೆಲ್ಲಾ. ತೇಂತಂಯಿ ಹೋಡನಾ. ಕಸ್ಸಲೆಂಯಿ ಶುರು ಕರೂಕ ವೇಳು ಮೊರ್ರ್ವನು ಒಚ್ಚೊನಾ. ಆಮಿ ಜಾವ್ನು ಗೆಲ್ಲೆಲ್ಯಾ ದಿಶಾನ ದೃಷ್ಟಿ ಘಾಲ್ನಾತಿಲೆ ಭವಿಷ್ಯಾಚಿ ಚಿಂತನ ಕರೂಕ. ಇಸ್ರೇಲಾಂತು, ಏಕ್ ಕಾಲಾರಿ ಮಾತೃ ಭಾಷಾ ಮ್ಹಳ್ಳೇಲೆ ಹೀಬ್ರೂ ಭಾಸ ಆಜಿ ಚೇತನ ಭರಿತ ಜಾಲ್ಲೆಲಿ ಪಳಯ್ಯನಾ ಕೊಂಕಣಿ ಮಾತೃ ಭಾಸ ಜಾವ್ನಾಸುಚಿ ಅಮಿ, ಆಮ್ಗೆಲೆ ಭಾಸ ಬಲಯುತ ಕರೂಂಕ ಇತ್ತ್ಯಾಕ ಪ್ರಯತ್ನ ಕರೂಂಕನಜ್ಜ? ತೆಂ ಸಾಧ್ಯ ಅಸ್ಸ ಆನಿ ಖಂಡಿತ ಕರಯೇತ ಮ್ಹಣ್‌ಮಾಕ್ಕಾ ದಿಸತಾ ಆನಿ ಆಮಿ ತೆಂ ಕರೂಕಾ!

ಕೊಂಕಣಿ ಉಲ್ಲೌಚಿ ಕ್ಷೇತ್ರಾಚಿ ವೆಗವೆಗಳಿ ಭಾಗಾಂತು, ಕೊಂಕಣಿ ಉಲ್ಲೌಚಿ ಲೋಕಾ ಮಧ್ಯೆ, ತಾಂತೂಯಿ ಮುಖ್ಯ ಜಾವ್ನು ತರುಣ ಜನಾಂಗ ಮಧ್ಯೆ ಸಭೇ ಮುಕಾರಿ ಉಲ್ಲೌಚಿ ಭೀತ್ ಒಚ್ಚೆ ಖಾತಿರ ತ್ಯಾತ್ಯಾವೇಳಿರಿ ಭಾಷಣ ಸ್ಪರ್ಧೆ ವ್ಯವಸ್ಥಾ ಕೆಲ್ಯಾರಿ ಜಾಯ್ತ ಮ್ಹೊಣು ಹಾಂವ್ ಸೂಚನಾ ದಿತ್ತಾ. ತರುಣ ಲೋಕಾನ, ಮುಖ್ಯ ಜಾವ್ನು ಸಾವಂತವಾಡಿ ಕಡೆಚ್ಯಾನಿ 'ಹಾಂವ್ ಕೊಂಕಣಿ ಸಮ ಜಾವ್ನು ಉಲ್ಲೈತಾ. ಜಾಲ್ಲ್ಯಾರಿ ತುಗ್ಗೆಲಾಗ್ಗಿ ಉಲ್ಲೌಚ್ಯಾಕ ಲಜ್ಜೈತಾ" ಮ್ಹೊಣ್ಚೆ ಹಾಂವ್ ತ್ಯಾತ್ಯಾವೇಳಿರಿ ಆಯ್ಕಲಾ. ಹಾಂತು ಥೊಡೆ ಲೋಕು ಫುಳ್ಳೆ ಕೆಲವು ವರ್ಷ ದಾಕೊನು ಕೊಂಕಣಿ ಉಲ್ಲೊಚ್ಯಾಂತು ಕೀಳು ಮನೋಭಾವನ ವಾಡ್ಡೋನು ಆಯ್ಲಿಂತಿ. ತಾಂತು ಚಡ್ಡಾವ ಜನ ಮುಖ್ಯ ಜಾವ್ನು ಗೋಂಯ್ ಆನಿ ಬಡಗಾಚಿ ಸ್ಥಳಾರ್ ಥಾವ್ನು ಆಯ್ಯಿಲೆಂ ಕೊಂಕಣಿ ಬದ್ಲಾಕ ಮರಾಠೀನಉಲ್ಲೋಚ್ಯಾಕ ಅಪೇಕ್ಷಾ ಪಾವ್‌ತಾಲೆ. ಕೊಂಕಣಿ ಉಲಯ್ತಲೆ ಮ್ಹಣೂಂಕಚಿ ತಾನ್ನಿ ಇಷ್ಟ ಪಾವ್ನಾತಿ. ವೈಯಕ್ತಿಕ ಜಾವ್ನು ಮಾಕ್ಕಾ ಸಾವಂತವಾಡಿ ಲೋಕಾನ ಉಲ್ಲೌಚಿ ಕೊಂಕಣಿ ಕಾನ್ನಾಂಕ ಮಧುರ ಜಾವ್ನು ಆಯ್ಕತಾ. ತೀ ಚಡ್ಡಾವ ಆಯ್ಕುಚ್ಯಾಕ ಹಾಂವ್ ಇಷ್ಟಪಾವ್ತಾ. ಖಂಚೇಯಿ ಸ್ವರ ಭಾರಾನ ಉಲ್ಲೌಚಿ ಶ್ರೇಷ್ಠ ಕೊಂಕಣಿ ಭಾಷಣಗಾರಾಕ ಏಕ ಪರ್ಯಾಯ ಪ್ರಶಸ್ತಿ ಫಲಕ (ರೋಲಿಂಗ್ ಶೀಲ್ಡ್) ಆನಿ ವೈಯಕ್ತಿಕ ಬಹುಮಾನ ಸ್ಥಾಪನ ಕರೂಂಕ ಸಾಧ್ಯ ಅಸ್ಸವೆ? ತಸ್ಸಲೆಂ ಏಕ ಪ್ರಶಸ್ತಿ ಅಸ್ಸ ಮ್ಹಣ್ ಜಾಲ್ಲ್ಯಾರಿ ಹ್ಯಾಂ ವಿಷಯಾಂತ್ ಚಡ್ಡಾವ ಸಾಂಗ್ತೆಂ ಕಸ್ಸಲೆಂಯಿನಾ. ಜಾಲ್ಲ್ಯಾರಿ ತ್ಯಾ ಬಗ್ಗೆ ಖೂಪ್ ಪ್ರಚಾರ್ ದಿವ್ಚೆ ಬರೆಂ. **ತಸ್ಸಲಿ ಏಕ್ ಪ್ರಶಸ್ತಿ ನಾಮ್ನಾಣ್ ಜಾಲ್ಯಾರಿ ಮೆಗ್ಗೆಲಿ ತೃತೀಯ ಶಿಫಾರಿಸ್ ಕೀ ತಸ್ಸಲಿ ಏಕ್‌ಪ್ರಶಸ್ತಿ ದವೊರ್ಕಾ ಮ್ಹಣ್**

ಹ್ಯಾ ಸಂಬಂಧ ಸ್ಪರ್ಧೆ ಹರ್ ವರಸ ವೆಗವೆಗಳಿ ನಗರಾಂತು ನ್ಹಂಯತಿಂ ಗೊಯಾಂತು ಸೂಕ್ತ ಕರಚಿ ತೆಂ ಕೇಂದ್ರ ಸ್ಥಾನಾರಿ ಆಸ್ಸುಚಿ ನಿಮಿತ್ತ. ನವನ ಕೊಂಕಣಿ ಉಲ್ಲೌಚಿ ತರುಣಾಂಕ ಒಚ್ಚ್ಯಾಕ ಅನುಕೂಲ ಕರನು ದಿವ್ಯೇತ. ಹ್ಯಾ ದಿಶಾನ ಕಾರ್ಯತತ್ಪರ ಜಾವ್ಕಾ ಮ್ಹಣು ಗೋವಾ ಸರ್ಕಾರ್ ಕಡೆ ನಿಮ್ಗಿಲ್ಲಾರಿ ಚ್ಯಡ ಜಾಯ್ತವೆ? ಏಕ್ ವೇಳಾ ಗೊಂಯ್ಚೆ ಸರ್ಕಾರ ತೆಂ ಕರನಾ ಮ್ಹಣ್ ಜಾಲ್ಲ್ಯಾರಿ, ಖಾಸಗಿ ಸಂಸ್ಥ್ಯಾನಿ ಆನಿ ವ್ಯಕ್ತಿಂನಿ ಒಟ್ಟು ವೇಳು ತೆಂ ಕರಕಾ — ತ್ಯಾ ಖಾತಿರಿ ಸ್ಥಾಪನ್ ಕರಚಿ ನಿಧಿಕ ಹಾಂವ್ ಮೆಗೆಲೆ ಕಡಚೇನ ಏಕ ಸ್ವಾನ ದೇಣಿಗಾ ಸಂತೋಷಾನ ದೀನ.

ಮುಖ್ಯ ಜಾವ್ನು ಆಮ್ಗೆಲೆ ತರುಣ ಜನಾಂಗಾಕ ಧರಚಿ ಅವಶ್ಯ ಅಸ್ಸ. ಮುಖ್ಯ ಜಾವ್ನು ಶ್ರೀಮಂತ ಕುಟುಂಬಾಂತುಂ ಇಂಗ್ಲೀಷ್ ಉಲ್ಲೌಚಿ ಶಿವಾಯ್ ಸಾಮಾನ್ಯ ಜಾವ್ನು ವಾಡ್ಡೂನು ಆಯ್ಲ್ಯಾ ಹೆಂ ಚೆಡ್ರುಂವಾಂನಿ ಆಂಗ್ಲ ಮಾಧ್ಯಮ ವಿದ್ಯಾಲಯಾಂತು ಶಿಕಚಿ ಕಾರಣಾನ. ಹಾಕ್ಯಾ ಚೆಡ್ರುವಾಂಚೇರಿ ದೋಷಾರೋಪಣ ಕರುಂಕ ಜಾಯ್ನಾ. ದಿವ್ಸಾಕ ಸುಮಾರು ಆಠ್

ತಾಸ ಏಕ ಆಂಗ್ಲ ಮಾಧ್ಯಮ ವಿದ್ಯಾಲಯಾಂತು ವ್ಯಯ ಕರನು, ಇಂಗ್ಲಿಷಾನ ಆಲೋಚನ ಕರನು, ಇಂಗ್ಲಿಷ್‌ವಾಚೂನು, ಇಂಗ್ಲಿಷ್ ಬೊರೋನು ಅಸ್ಸುಚಿ ಚೆರ್ಡಾನ ಘರಾಂತು ಕೊಂಕಣೀನ ಆಲೋಚನ ಕರುಕ, ಕೊಂಕಣಿ ಬೊರೋಕಾ, ಕೊಂಕಣಿ ವಾಚೂಕಾ ಮ್ಹಣ್ ನಿರೀಕ್ಷಣ ಕರಚೆಂ ಜಾಲ್ಲ್ಯಾರಿಯಿ ಕಶ್ಶಿಂ.? ಅಶೆ ಜಾವ್ನು ಹಾಜಿ ಹೋಡಿ ಜವಾಬ್ದಾರಿ ಚೆರ್ಡುಂವಾಲೆ ವ್ಹಡಿಲಾಂವಯ್ರಿ ಆಸ್ಸ. ವಿದ್ಯಾಲಯಾಂತು ಕಶ್ಶೀಂ ಆಸ್ಲೊ, ಘರಾಂತು ಚೆರ್ಡುಂವಾನಿ ಕೊಂಕಣೇನಚಿ ಉಲ್ಲೋಕಾ ಮ್ಹಣುತಾನ್ನಿ ಕರಕಾ. 'ಡ್ಯಾಡಿ', 'ಮಮ್ಮಿ', 'ಆಂಟಿ' ಹೆಂ ಪ್ರಯೋಗ ಬಿಲ್‌ಕುಲ್ ಪ್ರೋತ್ಸಾಹ ಕರುಂಕ ನಜ್ಜ. ಹೋ ಏಕು ಗಂಭೀರ ವಿಷಯು. ಸಂಪ್ಲೆಲೆಂ ಕಿತ್ತುಲಿಕಿ ದಶಮಾನ ಆನಿ ಶತಮಾನ ಧರನು ಕೊಂಕಣಿ ರಕ್ಷಣ ಜಾವ್ನು ಆಯ್ಕ್ಯಲಿ ಆಸಲ್ಯಾರಿ ತೀ ಘರಾಂತು ಮೆಳ್ಳೆಲೆಂ ವಿಷಯು ಹಾಂವೆ ಒತ್ತೂನು ಸಾಂಗ್ಚೆ ಅವಶ್ಯನಾ. ಎಕಡೆ ಥಾವ್ನು ಎಕಡೆ ವಲಸೆ ಒಚ್ಚೆ ಕೊಂಕಣಿ ಸಮಾಜಾಚಿ ಪ್ರಕೃತಿ ಶಿವಾಯಿ ತೀ ಭಾಸ ಮರ್‌ನಾಶಿಲ್ಲೆಂ ಜನಾಂಲೆ ಜಿಬ್ಬೇರಿ ಘೋಳ್ನು ಜೀವಂತ ಉರಲ್ಯಾ ಮಳ್ಳಿಲೀಚಿ ಏಕ್ ಆಶ್ಚರ್ಯಾಚಿ ಸಂಗತಿ ನ್ಹಂಯುವೆ? ಸರ್ವ ರೀತಿಚಿಂ ತಾಂತ್ರಿಕ ಸೌಕರ್ಯ ಲಭ್ಯ ಅಸ್ಸುಚಿ ಹ್ಯಾ ಯುಗಾಂತಾ ತೀ ಭಾಸ ಕೇವಲ ಪ್ರಸಾರ ಕರಚಿ ಮಾತ್ರ ನ್ಹಂಯಿ ಏಕ್ ಪ್ರಬಲ ಶಕ್ತಿ ಜಾವ್ಚೆ ತಶೆಂ ಪ್ರಯತ್ನಂ ಚಲಕಾ. ತೆಂ ಸಾಧ್ಯ ಆಸ್ಸ.

ಜನಾಂಕ ತಾಂಗೆಲೆ ಭಾಷೇ ದಿಶಾನ ಆಕರ್ಷಣ ಕರುಕ ಏಕು ಉಪಾಯ ಮ್ಹಳ್ಯಾರಿ ಸಂಗೀತಾ ಮುಖಾಂತ್ರ. ಮೆಗ್ಗೆಲೆ ಚೆರ್ಡುಪಣಾರಿ ಅಜ್ಜೀನ ಕೊಂಕಣಿ ಪದಂ ಮ್ಹಣು ಮಾಕ್ಯಾ ನಿದ್ದಾಚೊ ಅಶಿಲೊ. ತೀಣೆ ಸಾಂಗ್ಚೆ ಅಶ್ಶಿಲೊ 'ಚಂದ್ರಹಾಸ' ನಾಟಕಾಂತುಲ್ಯಾ ಪದಾಚ್ಯೋ ಥೋಡ್ಯೋ ಪಂಕ್ತ್ಯೋಂ ಮಾಕ್ಕಾ ಆಜಿಯಿ ಉಡ್ಗಾಸ್ ಅಸ್ಸತಿ. ಹರ ಏಕ್ ಸಂದರ್ಭಾಕ ಜಾವ್ಚಿಂ ಪದಂ ಕೊಂಕಣೇಂತು ಅಸ್ಸತಿ. ವಿಶೇಷ್ ಜಾವ್ನು ವ್ಹಾಡೀಕೇ ವೇಳಾರಿ ಮ್ಹಣಚಿ ಶೋಭಾನೆ ಪದ ಅಸ್ಸತಿ. ಅನೇಕ ಘರಾಂತು ತೇಂ ಉಡ್ಗಾಸು ಅಸ್ಸೂಚಿ ವ್ಹಾಲ್ಗಡೀ ಅಸ್ಸುಂಕ ಪುರೋತಿ. ತೀ ಆಯ್ಸೆ ಆನಿ ಮುಕಾವಲೆ ಜನಾಂಗಾ ಖಾತಿರ ಸಂರಕ್ಷಣಾ ಕರಚಿ ಅಗತ್ಯ ಅಸ್ಸ.

ತ್ಯಾಗಿ ಮನೋಭಾವಾಚಿ ಥೊಡೆ ಜನಾನಿ ಹ್ಯಾಂ ದಿಶಾನ ವಾಂವ್ಟ ಕಾಡಚಿ ಅವಶ್ಯ ಆಸ್ಸ. ತುಳು ಶಬ್ದ ಆನಿ ಪಾಡ್ದನಂ ಶೋಧನ ಕರಚಿ ಖಾತಿರ ಹಳ್ಳಿ ಥಾವ್ನ್ ಹಳ್ಳೀಕ ತಜ್ಞಾಂಲೆಂ ತಂಡ ಪೆಟೋಚ್ಯಾಕ ಜಾಯತೆ ಧನ ಮೆಳ್ಳಾ ಮ್ಹಣ್ಣನಾ ತಜ್ಞಾಂಲೆ ತಂಡ ಧೂರ ದೂರ ಹಳ್ಳೀಂಕ ಪೆಟೋವ್ನು ಕೊಂಕಣಿ ಪದ ತ್ತಂಯಿ ಕಾಹೀ ಉರಲ್ಯಾಂತಿವೆ; ಉರಲೆಲೆಂ ಅಸಲ್ಯಾರಿ ತೇ ಧ್ವನಿ ಮುದ್ರಣ ಕರುಂಕ ಜಾಯ್ ತೋ ಪೈಸೋ ಮೆಳಶಿನಾವೆ? ಹೆಂ ಪೈಲೆಂಚ್ ಕೆಲ್ಲೆಲೆ ಅಸಲ್ಯಾರಿ ಹ್ಯಾ ಬದ್ದಲ್ ಅನಿ ಕಸ್ಸಲೆಂಯಿ ಹಾಂವ್ ಸಾಂಗುಂಕ ಇಚ್ಛಾ ಪಾವನಾ. ಅವ್ಯವಸ್ಥಿತ ರೀತೀರಿ ತೆ ಕರನು ಅಸಲ್ಯಾರಿ ತಾಕಾ ಏಕ್ ವ್ಯವಸ್ಥಾ ಅಗತ್ಯ ಕರಕಾ ಜಾಲ್ಲೆಲಿ ಎದ್ದೋಳು ತಾಂಯ್ ತೆ ಕೆಲ್ಲೆಲೇಂಚಿ ನಾ ಮ್ಹೊಣು ಜಾಲ್ಲ್ಯಾರಿ ತೆನ್ನಾ ಮೆಗ್ಗೆಲಿ ಚೌಥಿ ಶಿಫಾರಸು ಈ ಕೊಂಕಣ ಜಾನಪದ ಸಾಹಿತ್ಯ ವ್ಯವಸ್ಥಿತ ರೀತೀರಿ ಸಂಗ್ರಹ ಕರನು, ತೆಂ ಕೆಸೆಟ್ ರೂಪಾರಿ ರಕ್ಷಣಕರಚಿ ನಿರ್ದಿಷ್ಟ ಉದ್ದಿಶ್ಯಾ ಖಾತಿರ ನಿಧಿ ಸಂಗ್ರಹ ಜಾವಕಾ.

ಹಾಚಿ ಜವಳ ಕೊಂಕಣಿ ಸಂಗೀತ ಜನಪ್ರಿಯ ಕರಚಿಂ ಯತ್ನಂ ಚಲಕಾ ಪ್ರಸ್ತುತ ಕೊಂಕಣಿ ಪದ ಆನಿ ಸಂಗೀತ ಚಡಾವತ್ ಮಾಂಡೋ ಅಸಲ್ಯಾ ಗೋಂಯಿ ಪದ ಆನಿ ಸಂಗೀತಾ ರೂಪಾರಿ ಅಸ್ಸತಿ. ಕೊಂಕಣಿಚಿ ವಿಪ್ರುಲ ಪದಾ ಕೆಸಟಂಯಿ ಲಭ್ಯ ಅಸ್ಸತಿ. ಜಾಲ್ಲ್ಯಾರಿ ತಾಂತ್

ಚಡ್ತಾವ ಗೊಂಯ್ಚಿ ಕ್ರಿಸ್ಚಾಂವ್ ಕೊಂಕಣಿ ಪದ. ಭೈರವಿ ಯಾ ಮಾಲಕಂಸ, ಮಧ್ಯಮಾವತಿ ಯಾ ಜೈಜವಂತಿ ರಾಗಾನ ಮ್ಹಣಚಿ ಕೊಂಕಣಿ ಗೀತಂಯಿ ಕೆಸೆಟ್ ಕರಚಿ ಸಾಧ್ಯ ಮ್ಹಣ್ ಹಾಂವ್ ಲೆಕ್ತಾಂ. ಹೀ ತಯ್ಯಾರ ಕರಚಿ ದಿಶಾನ ಮುಖೇಲ್‌ಪಣ ಘೆವ್ಚೆ ಕೋಣೆ ?

ಗೊಯಾಂತು ಆನಿ ಬಡಗಾಚೆ ದೇಶಾಂತು ಕೊಂಕಣಿ ವಿಷಯ ಜಾಯ್ತೋ ಮೋಗು ಆಸುನೂಯಿ ಹ್ಯಾ ಕಾಮಾಕ ಮುಕಾರಿ ಸರುಂಕ ಜನಾಂನಿ ಭಿವ್ಚ್ಯಾಕ ಮುಖ್ಯ ಕಾರಣ, ಕೊಂಕಣಿ ಏಕಿ ಶುದ್ಧ ಭಾಸ ನ್ಹಂಯಿ, ತೀ ಮರಾಠಿಚಿ ಏಕಿ ಉಪಬೋಲಿ ಯಾ ಅಪಭ್ರಂಶ ಮ್ಹಳ್ಳಿ ಭಾವನಾ ತಾಂಗೆಲ್ಯಾ ಮಾತ್ತ್ಯಾಂತು ಬೈಸೂನು ಗೆಲ್ಲಿಲೆ ನಿಮಿತ್ತ. ಹೀ ಏಕಿ ಅರ್ಥಹೀನ ಭ್ರಮಾ. ತಾತ್ಸಾರ ರೂಪಾಚಿ ತಸ್ಸಲ ಭಾವನಾ ಮಾತ್ತ್ಯಾ ತಾನು ಭಾಯ್ರ ಘಾಲೂಕಾ. ಕೊಂಕಣಿ ಮರಾಠೀಚಿ ಮಾತ್ರ ನ್ಹಂಯಿ ಹರ ಖಂಚೇಯಿ ಭಾಷೇಚಿಉಪಬೋಲಿ ಯಾ ಅಪಭ್ರಂಶ್ ನ್ಹಂಯಿ. ತೀ ಏಕಿ ತಿಚೇಂಚ್ ಐತಿಹ್ಯ ಅಸ್ಸೂಚಿ ಭಾಸ. ಕಿತ್ತುಲೆಕ ಶತಮಾನ ಧರನು ಮರಾಠಿಕಯಿ ಪೈಲೇಂಚ್ ತೀ ಅಸ್ತಿತ್ವಾಂತು ಅಶಿಲಿ. ತೀ ಸ್ವತಂತ್ರ ಅನಿ ಶ್ರೇಷ್ಠ ಭಾಸ ಅನಿ ತೆಂ ಹ್ಯಾ ಫುಡೇಚಿ ತಶೆಂ ಮ್ಹಣು ರುಜು ಜಾಲ್ಲಾಂ. ಮ್ಹಣ್ತನಾ ಕೋಣಹಿ ತ್ಯಾ ಬದ್ದಲ್ ಉಣ್ಯಾಪಣಾಚಿ ಕ್ಷಮಾಯಾಚನಾ ಕರಚಿ ಅವಶ್ಯನಾ. ಧಾರವಾಡ ಕರ್ಣಾಟಕ ವಿಶ್ವವಿದ್ಯಾಲಯಾನ 1971 ಇತ್ತುಲೆ ಮಾಗಶಿ ಹ್ಯಾ ವಿಷಯಾಚ್ಯೇರಿ ಡಾ। ಜೋಸ್ ಪಿರೇರಾನ ಬರಯಿಲೆಂ ಏಕ್ ಶ್ರೇಷ್ಠ ಪುಸ್ತಕ್ ಪ್ರಕಟ ಕೆಲ್ಲಿಲ್ಯಾಚೊ ಉಡ್ಗಾಸು ತುಮ್ಕಾ ಕರುಂಕ ಹಾಂವ್ ಇಚಾ ಪಾವತಾ. ಪ್ರಬಲ ಸಾಕ್ಷ್ಯಾಂಚಾ ಆಧಾರಾರಿ ಕೊಂಕಣಿ ಏಕಿ ಸ್ವತಂತ್ರ, ಅಪಣ್ಯಾಲಿ ಪಾಯ್ಯಾರೀಚಿ ರಾಬಿಲಿ ವೈಶಿಷ್ಟ್ಯಪೂರ್ಣ ಭಾಸ ಮಳ್ಳೆಲೆಂ ಡಾ। ಪಿರೇರಾನ ಹ್ಯಾ ಪುಸ್ತಕಾಂತು ಸಿದ್ಧ ಕೆಲ್ಲಾಂ. ಹೊ ವಿಷಯು ಸಿದ್ಧಕೆಲ್ಲಿಲೆ ಪುರೋಗಾಮಿ ವಿದ್ವಾಂಸಾಕ ಆಮ್ಗೆಲೊ ಗೌರವು, ಪ್ರೀತಿ, ಆನಿ ಲಕ್ಷ್ಯ ಪಾವ್ಕಾ. ತಾಂತು ಕನಿಷ್ಠ ಧೊಡೇ ಜನಾಂಲೊ ನಾಮು ಪರಿಚಯ ಕರುಂಕ ಹಾಂವ್ ಇಚ್ಛಾ ಪಾವತಾಂ. ತಾಂತು ಪೈಲೋ ವಿಲಿಯಂ ಕಾರೇ (1761 – 1834). ಕಾರೇನ ಬೈಬಲ್ ಗ್ರಂಥು ಕೊಂಕಣಿಕ ಅನುವಾದು ಕರುಂಕ ಇಕ್ರ ವರಸಾಂಚೊ ದೀರ್ಘ ಶ್ರಮು ಘೆತ್ಲಾ. ದೊನ್ನಿಚೊ ಜಾನ್ ವಿಲ್ಸನ್ (1804 – 1875). ತಾಣೆ ಕೊಂಕಣಿ ಮರಾಠಿಚಿ ಉಪಬೋಲಿ ಮ್ಹಣು ಸಾಂಗಿಲೆಂ ನಾ. ತೀ ಏಕಿ ಸುಯೋಜಿತ್ ಭಾಸ ಮ್ಹಣು ತಾಣೆ ಸಂಶೋಧನ ಕೆಲ್ಲಾ. ತಶ್ಶಿಂಚಿ ಮರಾಠಿ ಗುಜರಾಥ್ ಥಾವ್ನ್ ವೆಗವೆಗಳಿ ತಿತ್ತುಲೀಚಿ ಕೊಂಕಣಿ ಮರಾಠಿ ಥಾವ್ನು ವೆಗ್ಳಿ ಮ್ಹಣು ತಾಣೆ ಸಾಂಗ್ಲಾ.

ಮುಕಾರಿ ಆಯ್ಯಿಲೊ ಕುನ್ಹಾ ರಿವಾರಾನ ಬಹುತೇಕ ಆಯ್ಯಿಲ್ಯಾ ಪೋರ್ತುಗೀಸಾಂನಿ ಕೊಂಕಣಿ ನಾಶ ಕರುಂಕ ತಶ್ಶಿ ಪ್ರಯತ್ನ ಕೆಲ್ಲೆ ಆನಿ 1684 ಇಸವಿಂತು ಗೊಂಯ್ಚೆ ವೈಸರಾಯಾನ ಸುತರಾಂ ಕೊಂಕಣಿ ನಿಷೇಧ ಕರಚಿ ನಿರ್ಣಯು ಕಶ್ಶಿ ಘೆತ್ಲೆ ಇತ್ಯಾದಿ ವಿಷಯು ವರ್ಣನ ಕೆಲ್ಲ್ಯಾ. ಕೊಂಕಣಿ ಜೀವಂತ ಉರುಂಕ ತಾಣೆ ತೀನ್ ವರಸ ಮಾತ್ರ ದಿಲ್ಲಿಲೆಂ. ಹಿಂದೂ ಗುರೂನಿ ತಾಂಚೆ ಕಡೆ ಯೇವ್ನಾಶಿ ಕರುಂಕ ಕ್ರೈಸ್ತಾಂಕ ತಾಣೆ ಕೊಂಕಣಿ ಉಲ್ಲೋಚ್ಯಾಕ ನಿರ್ಬಂಧ ಕೆಲ್ಲೊ. 1745 ಇಸವೀಂತು ಆರ್ಚ್ ಬಿಶಪ್ ಲೊರೆನ್ಸೋ ದಿ ಸಂತಾ ಮರಿಯಾ ಹಾಣೆ ಸರ್ವ ಕ್ರೈಸ್ತ ಲೋಕಾನ ಪೋರ್ತುಗೀಸ್ಸಚಿ ಉಲ್ಲೋಕಾ ಮ್ಹಣು ಕಟ್ಟಾಜ್ಞ್ಯಾ ಜಾರಿ ಕೆಲ್ಲೆಂ. ಜಾಲ್ಲ್ಯಾರಿ ಬಹುತೇಕ ಕ್ರೈಸ್ತ್ ಲೋಕು ಕೊಂಕಣಿ ಸೊಡಚಿ ಉಲಟ್ ಗಾಂವ್ಪಾಚಿ ಸೊಡಚೊ ಬರೆ ಮ್ಹಣು ಗೊಂಯ್ ಸೊಡ್ನು ಗೆಲ್ಲೆಂ. ಆಜಿ ಕೊಂಕಣಿಚಿ ಬದ್ದಲ್ ಝುಝುಲ್ಯಾ ಅಗ್ರಗಣ್ಯ ವೀರಾಂತು ಕೆಥೋಲಿಕ್ ಮಸ್ತ ಜನ್ ಅಸ್ಸತಿ. ಉತ್ತಮು ಪ್ರಸಾರು ಅಸ್ಸುಚಿಂ ಶ್ರೇಷ್ಠ ಮಟ್ಟಾಚಿಂ

ಅನೇಕ ಕೊಂಕಣಿ ಪತ್ರ ತಾನ್ನಿ ಚಲಾಶಿತಾಚಿ. ಕೊಂಕಣಿ ಜೀವಂತ ಉರುಚಿ ತಾಂಗೆಲ್ಯಾ ಪ್ರಯತ್ನಾಂಕ ಹಾಂವ್ ನಮನ ಕರತಾಂ.

ಕುನ್ಹಾ ರಿವಾರಾ ನಂತರ ಆಯ್ಯಿಲೊ ಪ್ರಸಿದ್ಧ ಕೊಂಕಣಿ ವೀರು ಮ್ಹಳ್ಯಾರಿ ಜೋಸ್ ಗೆರ್ಸನ್ ಡ ಕುನ್ಹಾ (1844 – 1900). ಕೊಂಕಣಿ ತಿಚೇಂಚ್ ಏಕ್ ಹೊಡಪಣ ಅಸ್ಸುಚಿ ಭಾಸ ಮಳ್ಳೀಲೆಂ ತಾಣೆ ವೈಜ್ಞಾನಿಕ ಜಾವ್ನು ಸಿದ್ಧ ಕೆಲ್ಯಾ. ಕೊಂಕಣಿ ಸಂಸ್ಕೃತಾಕ ಬಹು ಲಾಗ್ಗಿಚಿ ಭಾಸ. ತ್ಯಾ ಭಾಷೇಂಚಿ ಮೂಲ ಏಕಮಾತ್ರ ನ್ಹಂಯಿ, ವ್ಯಾಕರಣ ರಚನೆಂತೂಯಿ ಸಾಮ್ಯ ಅಸ್ಸ ಮ್ಹಣು ತಾಣೆ ಸಾಂಗ್ಲಾ.

ಖಂಚೀ ಏಕ ಭಾಸ ತಿತ್ತುಲಿ ಸುಂದರ ಅನಿ ಸತ್ವಪೂರ್ಣ ಅಸ್ಸ ಮ್ಹೊಣು ಪ್ರಕಟ ಜಾವೆ ತ್ಯಾ ಭಾಸೇಚ್ ಸಾಹಿತ್ಯ ಅನಿ ಸಂಸ್ಕೃತಿ ಮೂಲಕ. ವೈವಿಧ್ಯಮಯ ಜಾವ್ನು ಅಸ್ಸುಕಾ ಜಾಲ್ಯರಿ ತ್ಯಾ ಭಾಸ್ ಉಲ್ಲೊಚ್ ಲೋಕು ವೆಗವೆಗಳಿ ಭಾಷೇಚ್ ಲೋಕಾ ಸಾಥ್ ಮೇಳ್ನು ಪರಸ್ಪರ ಭಾಸ – ಸಂಸ್ಕೃತಿ ಅಭಿವೃದ್ಧೀಕ ಪರಿಶ್ರಮ ಕರಚ ಅವಶ್ಯ ಜಾವ್ನು ಅಸ್ಸತ್.

ಡ ಕುನ್ಹಾ ನಂತರ ಫೆರ್ನಾಂಡಾ ಲೀಲ್ (1846 – 1910), ಕ್ರಿಸ್ತೋವಾವ್ಹೋ ಪಿಂಟೋ (1831 – 1926). (ಹಾಗ್ಗೆಲೆ ನಾವಾರಿ ಕನಿಷ್ಟ ಏಕ್ 'ಮಾಂಡೋ' ಅಸ್ಸಾ) ಅನಿ ತೋ ಸುಪ್ರಸಿದ್ಧ ಮನುಷ್ಯ ರಾಮಚಂದ್ರ ಪಾಂಡುರಂಗ ವೈದ್ಯ (1859 – 1947) ಆಯಲ್ಯಾತಿ. (ಹಾಕಾ ಮೊಗಾನ ದಾದಾ ವೈದ್ಯ ಮ್ಹಣ ಆಪ್ಪೈತಾತಿ. ವೈದ್ಯಾನ ಸಾಂಗಚಿ ಪ್ರಕಾರ ಕೊಂಕಣಿ ಬಾಲಭಾಷೆ ಥಾವ್ನು ಉದ್ಭವ ಜಾಲ್ಲೆಲಿ ಆನಿ ಹೀ ಬಾಲಭಾಷಾ ಸಂಸ್ಕೃತಾ ಥಾವ್ನ್ ಆಯ್ಯಿಲಿ. ಅಶೆಂ ಸಂಸ್ಕೃತ ಆನಿ ಕೊಂಕಣಿಚಿಂ ರಗತ ಏಕಹೀಚಿ.

ದಾದಾ ವೈದ್ಯಾನಂತರ ಆದರಪೂರ್ವಕ ನಾಂವ್ ಮ್ಹಳ್ಯಾರಿ ಸೆಬಾಸ್ತಿಯಾವ್ಹೋ ರುಡೋಲ್ಫೋ ಡಲಾ ಡೋ ಆನಿ ಜೂಲ್ಸ್ ಬ್ಲಾಕ್ ಹಾಂಗೆಲೆಂ. ತಾಂಗೆಲೆ ಉಪರಾಂತ ಸುಮಿತ್ರ ಮಂಗೇಶ ಕತ್ರೆ, ವಿ. ಪಿ. ಚವಾಣ್ ಆನಿ ವರ್ಡೆ ವಲೌಲಿಕರ್ (1877 – 1946) ಜಾವ್ನು ಗೆಲ್ಲೆಂ. ವಾಮನ್ ವರ್ಡೆ ವಲೌಲಿಕರಾಲೆ ಸಿದ್ಧಾಂತ ರಗತ ಹೂನ್ ಕರಚಿ ತಸ್ಸಲೆಂ. ಕೊಂಕಣಿ ಆನಿ ಮರಾಠಿ ಏಕ್‌ಹೀಚಿ ಪ್ರಾಕೃತಾ ಥಾವ್ನು ದೇವ್ನ್ ಆಯ್ಯಿಲಿ ಆಸ್ಸೂನು ಕೊಂಕಣಿ ಸಾಮಾನ್ಯ ವಡಿಲಾಂಲ್ಯ ಥಾವ್ನು ಫುಡೀಚಿ ವೆಗಳೂನು ಗೆಲ್ಲೆಲಿವ್ಹೋಯಿ ಮ್ಹಣು ಜಾಲ್ಯಾರಿ ಮೂಲ್ಗಡಿ ವೈಲಿ ಭಾಸ ಥಾಕ್ಲಿ ಭಾಸೇಚಿ ಉಪಬೋಲಿ ಯಾ ಅಪಭ್ರಂಶ ಜಾವ್ನೆ ಕಶ್ಶಿ?— ಹೊ ತಾಗೆಲೊ ಅರ್ಥಪೂರ್ಣ ಗಂಭೀರ ಸವಾಲು.

ಹ್ಯಾ ವಿಷಯಾಂತು ಆನಿಕಯಿ ಗಹನ ಚಿಂತನ ಕರುಂಕ ಹೊ ತಕ್ಕ ಜಾಗೊಯಿ ನ್ಹಂಯಿ. ಆನಿ ತೆಂ ಅವಶ್ಯಯಿ ನಾ. ಆಮಿ ಹೊ ಕ್ಷುಲ್ಲಕ ವಿಚಾರ ವಿಸೊರ್ಕಾ. ಹಾಂವ್ ದೋನಿ ಕಾರಣಾಂ ಖಾತಿರ ತುಮ್ಗೆಲೆಂ ಲಕ್ಷ್ಯ ಹ್ಯಾ ದಿಶಾನ ತಾಂಡುಂಕ್ ಇಚ್ಛ್ಯಾ ಪಾವತಾಂ. ಏಕ ಕಸ್ಸಲೆಂ ಮಳ್ಳೇರಿ ಕೊಂಕಣಿಕ ಸಕಲ ತಾಂಡುಂಕ ಪ್ರಯತ್ನ ಕರಚೋ ಲೋಕು ಅತ್ತಂಯಿ ಥೊಡೋ ಅಸ್ಸ. ತಾನ್ನಿ ಕರಚಿ ಹೆಂ ಚೂಕಿ ಮ್ಹಣು ಆಮಿ ತಾಂಕಾಂ ಸಮ್ಜಾವ್ಯಾ. ಅನ್ನೇಕ ಕಾರಣ ತಾಜ್ಜಾಕಯಿ ಮಹತ್ವಾಚೆಂ. ಕೊಂಕಣಿಕ ರಾಜ್ಯಾಂಗ ಘಟ್‌ನೇಚಿ ಆಟ್ಟಾಂ ° ಪರಿಚ್ಛೇದಾಂತು ಮೆಳೋಚಿ ಮಹತ್ವಪೂರ್ಣ ಕಾಮ ಬಾಕೀಚಿ ಉರಲಾ. ಕೊಂಕಣಿ ಆಟ್ಟಾಚಿ ಪರಿಚ್ಛೇದಾಂತು ಮೆಳೋಕಾ ಮ್ಹಣು ಒತ್ತಾಯು ಕರನು ಏಕಿ ನಿವೇದನ ಭಾರತ ರಾಷ್ಟ್ರಾಧ್ಯಕ್ಷು ಆನಿ ಪ್ರಧಾನ ಮಂತ್ರಿಕ ಪೆಟೌಚ್ಯಾಕ ಸಹಿ ಸಂಗ್ರಹ ಕರಚಿ ಏಕಿ ಚಳವಳಿ ಶುರುಜಲ್ಲಾ ಮ್ಹಳ್ಳೆಲೆಂ ಹಾಂವ್ ತುಮ್ಕಾ ಉಡ್ಗಾಸ್ ಕರತಾಂ. ಆಟ್ಟಾಚಿ ಪರಿಚ್ಛೇದಾಂತು ಅಸ್ಸಾಮಿ, ಬಂಗಾಳಿ, ಗುಜರಾತಿ,

ಹಿಂದಿ, ಕನ್ನಡ; ಕಾಶ್ಮೀರಿ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು, ಆನಿ ಉರ್ದು ಮೆಳಯ್ಯಾತ್. ಅಸ್ಸಲೆ ಪರಿಸ್ಥಿತಿಂತು ಮೆಗ್ಗೆಲಿ ಪಾಂಚಾಟಿ ಶಿಫಾರಸ್ **ಮಳ್ಳ್ಯಾರಿ ಹ್ಯಾ ಪರಿಷದಾಂತು ಕೊಂಕಣಿ ಅಟ್ಟಾಟಿ ಪರಿಚ್ಛೇದಾಂತು ಘಾಲ್ಶಾ ಮ್ಹಣು ಸರ್ಕಾರಾಲಾಗಿ ವಿನಂತಿಕರಚೋ ಏಕ್ ಠರಾವು ಮಂಜೂರ್ ಕರಕಾ.**

ತಸ್ಸಲೆ ಏಕ ಪ್ರಯತ್ನ ಇತ್ತುಲೆ ವರಸ ಚಲ್ನಿ ಮಳ್ಳೆಲೆಂ ಆಶ್ಚರ್ಯ ದಿಸತಾ. ಕಾರವಾರಾಂತು 1939 ಇಸ್ವೀಂತು ಪ್ರಥಮ ಅಧಿವೇಶನ ಚಲ್ನು ಉಪ್ರಾಂತ್ ಭಾರತಾಚಿ ವಿವಿಧ ಭಾಗಾಂತು ಪಂದ್ರಾ ತಸ್ಸಲಿಂ ಅಧಿವೇಶನ ಜಾವ್ನು ಹೆಂ ಹಾಂಗಾ ಚಲಚೆ ಸತ್ರಾವೆಂ ಅಧಿವೇಶನ ಜಾವ್ನಸ್ಸ. ಘಟನಾ ಮಂಜೂರ್ ಜಾಲ್ಲೆಲ 1940ಇಸ್ವೀಂತು ಚಲ್ಲೆಲೊ ಕೊಂಕಣಿ ಚಳವಳಿ ಭಾರೀ ದುರ್ಬಲ ಅಸ್ಸಿಲೊ. ಅತ್ತ ತೊ ಬಲಯುತ ಆನಿ ಪ್ರಬಲ ವಾಡ್ಕಲೆ ನಿಮಿತ್ತ ಕೊಂಕಣೀಕ ಆಟ್ಟಾಚಿ ಪರಿಚ್ಛೇದಾಂತು ಮೆಳೊಚೆ ಹಕ್ಕಾ ಖಾತಿರ ಒತ್ತಾಯ ಕರಚಿ ಅವಶ್ಯ ಅಸ್ಸ. ಸಿಂಧಿ 1967ಚಿ ಆರಂಭಾರಿ ಮಳ್ಳ್ಯಾರಿ ಬಾವೀಸ ವರಸಾ ಪೈಲೆ ಮೆಳಯಲಿ ಆಸ್ಸೂನು ಕೊಂಕಣಿಕ ಸ್ವತಂತ್ರ ಸಾಹಿತ್ಯ ಭಾಷಾ ಮ್ಹೊಣು ಕೇಂದ್ರ ಸಾಹಿತ್ಯ ಅಕಾಡೆಮೀನ 1975ಇಸ್ವೀಚಿ ಜನವರೀಂತು ಮಾನ್ಯತಾ ದಿಲ್ಲೆಲಿ ಮಳ್ಳಿಲಿ ಹಾಂಗಾ ಮನಾಂತು ದವರ್ನು ಘೇವ್ಕಾ.

ಅತ್ತಾಂ ಹಾಂವ್ ಏಕು ಥೊಡೆ ಮಟ್ಟಾಚಿ ವಿವಿದಾಸ್ಪದ ವಿಷಯಾವೈರಿ ಉಲ್ಲೋಕಾ ಪಡತಾ. ಆನಿ ತಶೆಂ ಉಲ್ಲಯ್ತನಾ ನಿಸ್ಸಂಕೋಚಾನ ಪ್ರಾಮಾಣಿಕ ಜಾವ್ನು ಉಲ್ಲೋಕಾ ಪಡತಾ. ಭಾಷಾವಾರು ಪ್ರಾಂತ್ಯಾಕ ಪುಡೆ ಧರಸೂಚಿ ಹಾಂವ್ ವಿರೋಧಿ. ದೇಶಾಚಿ ಏಕತೇಕ ತಾಚೇನ ಭಾರೀ ವಾಯ್ಟ್ ಮ್ಹಣು ಮೆಗ್ಗೆಲೆಂ ಅಭಿಮತ. ಆಜಿ ದೇಶಭ್ಯರಿ ಭಾಷಾ ಸಂಬಂಧ ಸ್ವಾರ್ಥ ದಾಹ ಆಸೂನು ತೆಂ ಮುಕಾವೆಲೆ ಏಕ್ ದುರಂತಾಚಿ ಸೂಚನಾ ದಿತ್ತಾ. ಲೋಕಾಲೆ ಭಾಷೇನ ಆಡಳಿತ ಉತ್ತಮ ರೀತೀರಿ ಕರಯೆತ ಮ್ಹಳ್ಳಲೊ ತತ್ತ್ವ ವಯ್ರಿ ಅವಲಂಬೂನು ದೇಶು ಭಾಷಾವಾರು ಜಾವ್ನು ವಿಂಗಡ್ಲೋ. ಜಾಲ್ಲ್ಯಾರಿ ತೀ ಆಶಾ ಸಂಪೂರ್ಣ ಫಟ್ಟಿ ಜಾಲ್ಲಿ. ಭಾರತಾಂತು ಭಾಷಾವಾರು ಪ್ರಾಂತ ರಚನಾ ಜಾವ್ನು ಪಂಚ್ವೀಸ್ ವರ್ಷ ಸಂಪ್ಲಿಂ ಜಾಲ್ಲ್ಯಾರಿಯಿರಿ ಪ್ರಾಂತಾಂತು ಆಜಿ ಆಡಳಿತ ಉತ್ತಮ ಜಾಲ್ಲಾ ಮ್ಹೊಣು ಕೋಣಹಿ ಏಕ್ಲೊ ಹದ್ರ್ಯಾರಿ ಹಾತು ದವರ್ನು ಸಾಂಗುಂಕ್ ಮುಕಾರಿ ಯೇತವೆ? ಉಲಟ, ಹರ್ ಏಕ ರಾಜ್ಯಾಂತು ಆಡಳ್ತ ನಿಕೃಷ್ಟ ಜಾಲ್ಲಾ. ಹ್ಯಾ ಸ್ಥಿತಿ, ಕೆದನಾಹಿ ಪಳಯ್ಯಾತ್ತಿಲೆ ಲಂಚ ಅನಿ ಭ್ರಷ್ಟಾಚಾರ ಆಜಿ ಆಮಿ ಪಳಯ್ತಾತಿ. ಸ್ಥಳೀಯು ಭಾಷೇನ ವಿಧಾನ ಸಭೆಂತು ಕಾನೂನು ಮಂಜೂರ್ ಜಾತಾನ ಆಸಿ ಖೂಪ್ ಚರ್ಚೆಂಯಿ ಚಲತಾ. ಹಾಚೇನ ಸಾಮಾನ್ಯ ಪ್ರಜೇಕ ಹೆಂ ಚರ್ಚಿ ಖಂಚಾ ಬದ್ದಲ್ ಆಸಿ ಕಾನೂನು ನಿಮಿತ್ತ ತಾಂಕಾ ಕಸ್ಸಲೆಂ ಪ್ರಯೋಜನ ಮ್ಹಳ್ಳಿಲೆಂ ಸಮ್ಜತಾ ಮ್ಹಳ್ಳ್ಯೋ ಅರ್ಥು ನ್ಹಂಯಿ. ತೆ ಪುಡೆ ಕಶ್ಶಿಂಕಿ ಹಾಚಿ ಬದಲ್ ಅಜ್ಞಾನಿ ಅಸ್ಸಿಲೆ ತಶೆಂಚ್ ಆಜಿಯಿ ಉರಲ್ಯಾತ್.

ಹಾಚೇನ ಕಸ್ಸಲೆಂ ಜಾಲ್ಲಾ ಮಳ್ಳ್ಯಾರಿ ಪಾರ್ಲಿಮೆಂಟಾಚಿ ರೀತಿ ನೀತಿ ಆಸಿ ಕಾನೂನು ಕಶ್ಶಿಂ ಅನ್ವಯ ಕರಯೇತ ಮಳ್ಳ್ಯಾಚಿ ಗಂಧಗಾಳಿ ಗೊತ್ನತ್ತಿಲೆ ಅರ್ಧಮರ್ಧ ಶಿಕ್ಷಿತ ಲೋಕು ಚುನಾವಣೇಂತು ವೆಂಚೂನು ಯೆವ್ನ ವಿದ್ಯಮಾನ. ಅಶೆಂ ಆಸ್ತನಾ ಭಾಷಾವಾರ್ ರಾಜ್ಯಾ ನಿಮಿತ್ತ ಖಂಚೇಯಿ ರೀತೀನ ಕಸ್ಸಲೆಂಯಿ ಪ್ರಯೋಜನ ಜಾಲ್ಲಾ ಮ್ಹಣು ಹಾಂವ್ ಲೆಕ್ಕನಾ.

ಉಲಟ್ ರಾಜ್ಯ ರಾಜ್ಯ ಮಧ್ಯೆ ಅನೇಕ ಜಗಾತಿಯೋಂ ಆಯಲ್ಯಾತ್. ಏಕ ರಾಜ್ಯಾಚ್ಯಾಕ ಅನ್ಯೇಕ ರಾಜ್ಯಾಚ ಭಾಸ ಯೇನಾ ಮ್ಹಣು ಜಾಲ್ಲ್ಯಾರಿ ತೊ ಗೆಲ್ಲೊ ಮ್ಹಣು ಲೇಕ. ಖಂಚೇಯಿ

ಕಾಲಾರಿ ಮುಸ್ತ್ ನಾ ಆಸ್ತಿಲೆ ಉದ್ಯೋಗಾವಕಾಶ ಆಜಿ ಉಣೆ ಜಾತ್ತಾ ಅಸ್ಸ. ಅರ್ಹತೇವಯ್ರಿ ಉದ್ಯೋಗ ಮೆಳ್ನಾ. ಸರ್ಕಾರಿ ಕಾಮಾಂಕ ಅರ್ಹ್ ಜಾವ್ಕಾ ಜಾಲ್ಲ್ಯಾರಿ ತೊ ಹರಯೇಕ್ ರಾಜ್ಯಾಚೊ ದೀರ್ಘ ಕಾಲಾಚೊ ನಿವಾಸಿ ಜಾವ್ಕಾ ಪಡತಾ. ರಾಜ್ಯಾಚಿ ಭಾಷೇ ವಿಷಯಾರಿ ತಾಕ್ಕಾ ವಿಶೇಷ್ ಜ್ಞಾನ ಆಸ್ಕೂಕಾ ಜಾತ್ತಾ. ದೀರ್ಘ ಕಾಲಾನಂತರ ಹಾಜೇನ ಕೊಂಕಣಿ ಉಲೌಚೊ ಲೋಕು ಭೀತಿಯುಕ್ತ ಜೀವನ ಕರಚೆ ಸ್ಥಿತಿ ಪಾವತಲೊ.

ಆಮ್ಕಾಂ ಭಾಷಾವಾರು ಪ್ರಾಂತ್ಯ ನಾಕ್ಕಾ ಮ್ಹಣು ಹಾಂವ ಕಿದನಾಹಿಂ ಪ್ರತಿಪಾದನ ಕರನು ಆಯಿಲೊಂ. ಆಮ್ಗೆಲೆ ದೇಶಾಚಿ ರಾಜ್ಯಾಂಗ ಘಟನ ತಯಾರಿ ಕೆಲ್ಲೆಲೆ ಡಾ। ಬಿ. ಆರ್. ಅಂಬೇಡ್ಕರಾನ ತರ್ಕ ಕೆಲ್ಲೆಲೆಂ ಅಸ್ಸ ಕೀ ಸರ್ವ ರಾಜ್ಯಾಂನಿ ಹರಯೇಕ್ ರಾಜ್ಯಾಂತು ರಾಜ್ಯಾಚಿ ಆಡಳ್ತ ಕೇಂದ್ರ ಸರ್ಕಾರಾಚಿ ಆಡಳಿತ ಭಾಷೇನ ಚಲೋಂಚ್ಯಾಕ ಕಬೂಲಿ ಕೆಲ್ಯಾರಿ ಮಾತ್ರ ಆಪಣ ಭಾಷಾವಾರುರಾಜ್ಯ ಸ್ವೀಕಾರ ಕರತಲೊಂ.

ತಾಗ್ಗೆಲಿಂ ಶರ್ತ ಸ್ವೀಕಾರ ಜಾಲ್ಲಿನಾಂತಿ. ಆನಿ ತಾಜೆ ಫಲಾನ ಹರಯೇಕ ರಾಜ್ಯಾಕ ತಾಜೇಂಚಿ ಭಾಸ ಜಾಲ್ಲಿ. ತ್ಯಾ ತಳಹದಿರಿ ಗೊಂಯಾಂನ ಕೊಂಕಣಿ ಗೋಂಯ್ಚಿ ಭಾಸ ಜಾವ್ಕಾ ಮ್ಹಳ್ಳೆಂ. ವ್ಹಯಿ, ವ್ಹಯಿ ಪೂಳೊಚ್ಯಾಕ ಗೆಲ್ಯಾರಿ ತೆಂ ಚೂಕಿ ನ್ಹಂಯಿ. ಬಹ್ವಂಶ ರಾಜ್ಯಾ ಲೋಕಾನ ಕೊಂಕಣಿ ಉಲ್ಲೌಚ್ಯಾ ಗೊಯಾಂತು ಕೊಂಕಣಿ ಅಧಿಕೃತ ಭಾಸ ಜಾವ್ಕಾ ಮ್ಹಣ್ ನಿಮ್ಗೂಚ್ಯಾ ನಜ್ಜ ಇತ್ತ್ಯಾಕ? ಜಾಲ್ಲ್ಯಾರಿ ಹ್ಯಾ ವಿಷಯಾಂತು ವಾದು ಚಲ್ಲಾ. ಕೊಂಕಣಿಕ ಸಮಾನ ಜಾವ್ನು ಆಸ್ಸುಚೊ ಮರಾಠಿಯಿ ರಾಜ್ಯ್ ಭಾಸ ಜಾವ್ಕಾ ಮ್ಹಣ್ ಮರಾಠಿ ಲೋಕಾಲಿ ನಿಮ್ಹಣು ಅಸ್ಸ. ಸ್ವಾಭಿಮಾನಾಕಾನ್ವಯ ಗೊಂಯಿಚಿ ಲೋಕಾಕ ಕೊಂಕಣಿ ಏಕಹೀಂಚಿ ಅಧಿಕೃತ ಭಾಸ ಜಾವ್ಕಾ; ಕೇಂದ್ರಾಚೊ ಆಡಳಿತಗಾರು ಜಾವ್ನು ಕೊಣಾಕ ಗೊಯಾಂಕ ಪೆಟಯ್ತಾತಿ ಕಿ ತಾಕ್ಕಾ ಕೊಂಕಣಿ ಗೊತ್ತಸ್ಕೂಕ ಮ್ಹಣ್ ಇಚ್ಛಾ ಪಾವ್ನೆಲಿಯ್ ಅಸ್ಸತಿ. ಇಂಡಿಯನ್ ಎಡ್ಮಿನಿಸ್ಟ್ರೇಟಿವ್ ಸರ್ವೀಸಾ ವಯ್ರಿ ಕಿದ್ದೆಂ ಹೊಡ ವಜೆ ಆಮಿ ವ್ಹಾಂವಯ್ತಾತಿ ಮಳ್ಳಿಲ್ಯಾಚಿ ಥೊಡಿ ಯೋಚನಾ ಕರಾ. ಆಮ್ನು ತೊ ರಾಜ್ಯ ಜಾವ್ಕಾ ಮ್ಹಣ್ ನಿಮ್ಗಿತಲ್ಯಾಂನಿ ತೆ ರಾಜ್ಯಾಚಿ ಭಾಸ ಆವಶ್ಯಕತಾ ಮ್ಹಣ್ ಶಿಕ್ಕೂಕಾ. ತಾಕ್ಕಾ ತೆಸ್ಸ ವೆಗಳೆಕಡೆ ವರ್ಗಾವಣೆ ಕರೂಕ ಜಾಯ್ನಾ. ತ್ಯಾತ್ಯಾ ಭಾಷೇಂಚ್ ಪುತ್ರಾಂಕಚಿ ತ್ಯಾತ್ಯಾ ರಾಜ್ಯಾಂತು ಸ್ಥಾನ ದೀವ್ಕಾ ಮಳ್ಳೆಲಿ ನಿಮ್ಗಣಿಯೀ ಅಸ್ಸ. ಭಾಯ್ಲೋ ಎಕ್ಲೋ ಸೂಕ್ತ ನಿಷ್ಪಕ್ಷಪಾತ ಉರತನಾಯಿ ಏಕ್ ಪ್ರತ್ಯೇಕ ಭಾಷಾ ಪ್ರದೇಶಾಂತು ವೊಚೂಕ ಆಸ್ಸಲೋ ವಸ್ತುನಿಷ್ಠ ಜಾಯ್ತು ಮ್ಹಳೋ ಬ್ರಿಟಿಷ್ ತತ್ತ್ವಾಕ ಹೆಂ ತದ್ವಿರುದ್ಧ ಅಸ್ಸ.

ಭಾರತಾಚಿ ಆವಶ್ಯಕ ಏಕತಾ ರಾಕ್ಕೂನು ಹಾಡ್ಕಾ ಜಾಲ್ಲ್ಯಾರಿ ಸರ್ವ ರಾಜ್ಯಾಂಚಿ ಸರ್ವ ಲೋಕಾಕ ಏಕ ಹೀಂಚಿ ಭಾಸ ಆಸ್ಕೂಕಾ ಆನಿ ತೇ ಭಾಸ ಇಂಗ್ಲಿಷ್ ಎಕಂಯಿ ಹಿಂದಿ ಮಾತ್ರ ಜಾವ್ಚ್ಯಾಕ ಫಾವ್. ಹೊಮೆಗೆಲೊ ವಿಶ್ವಾಸು. ಹಾಂವ್ ಖೂಪ್ ಜಾಣ ತೋ ಮಸ್ತ ಜನಾಂಲೋ ಅಸ್ಸಶಸಾ. ರಾಜ್ಯಾನೀತಿಕ 'ಹಿಂದಿ' ನ್ಹಂಯವೆ 'ಇಂಗ್ಲಿಷ್' ವೆಂಚುಯೇತ್ ಮ್ಹಣ್ ಕರಕಾ. ದೊನ್ನಿಯಿ ಕಶ್ಶಿಂಯಿ ರಾಷ್ಟ್ರೀಯ ಭಾಸೋ ಜಾವ್ನಾಸ್ಸತಿ. ತಾಜೋ ಅರ್ಥು ಹಿಂದಿಯೇತರ ರಾಜ್ಯಾಂನಿ ಹಿಂದಿ ಯಾ ಇಂಗ್ಲಿಷ್ ವೆಂಚುಯೇತ ಆನಿ ಹಾಜೇನ್ ಆಡಳ್ತಾ ಚಲೋಂಚೆ ಊಣೆ ಜಾತ್ತಲೆಂ.

ಗೋವಾ ಏಕು ಸಾನ ರಾಜ್ಯ. ಥೊಡೇ ಜನ ಮಾತ್ರ ಕೊಂಕಣಿ ಉಲಯ್ತಾತ್. ಹಾಂವ್ ಏಕ್ ಗೊಂಯ್ಕಾರ್ ಆಸ್ಸಿಲೊಂ ಜಾಲ್ಲ್ಯಾರಿ ಜನಾಂಚೆ ಬಹುತೇಕ ಹಿತದೃಷ್ಟೀನ ಹಿಂದಿ ನ್ಹಂಯವೇ ಇಂಗ್ಲೀಷ್ ರಾಜ್ಯ ಭಾಸ ಜಾವ್ನು ವೆಂಚಿತಾ ಆಸ್ಸಿಲೊಂ. ಹೀಂಚಿ ಸೂಚನಾ

ಮಹಾರಾಷ್ಟ್ರ. ಕರ್ನಾಟಕ, ಗುಜರಾತ್ ನ್ಹಂಯವೆ ಖಂಚೇಯಿ ಹೆರ ರಾಜ್ಯಾಂಕ ದಿವ್ಚ್ಯಾಕ ಹಾಂವ್ ಇಚ್ಛಾ ಪಾವತಾ.

ಏಕಿ ಭಾಸ ತೀ ಅಧಿಕೃತ ಭಾಸ ಜಾಲ್ಲ್ಯಾರಿ ಮಾತ್ರ ವಾಡ ಚ್ಯಾಕ ಶಕ್ತು ಮ್ಹಳ್ಳೊ ವಾದು ಎದ್ದೊಳು ತಾಂಯಿ ಅಸ್ಸಿಲೋ. ಹರಯೇಕ ಯುರೋಪಿಯನ್ ರಾಷ್ಟ್ರ ತಾಂಚಿ ಆಡಳ್ತಿ ತಾಂಚೀ ಭಾಷೇನ ಚಲಯ್ತಾತ್ ಮ್ಹಣು ಹಾಂವ್ ಆಯ್ಕಲಾ. ಫ್ರಾನ್ಸಾಂತು ಫ್ರೆಂಚ್, ಜರ್ಮನಿಂತು ಜರ್ಮನ್, ಪೋಲ್ಯಾಂಡಾಂತು ಪೋಲಿಶ್ ಇತ್ಯಾದಿ. ಹೀ ಸರ್ವ ಸ್ವತಂತ್ರ ರಾಷ್ಟ್ರ ಶಿವಾಯಿ ಏಕ ಫೆಡರಲ್ ರಾಜ್ಯಾಚಿಂ ವೆಗವೆಗಳಿ ಭಾಗ ನ್ಹಂಯಿ ಮ್ಹಳ್ಳಿಲಿಂ ಆಮಿ ವಿಸರ್ಲ್ಯಾಂತ್. ಭಾರತಾಂತೂಚಿ ಭಾಷಾವಾರು ಪ್ರಾಂತ ಸಂಪೂರ್ಣ ವೆಗವೆಗಳೇಚಿ ಜಾವ್ನು ಯೆತಾತಿ.

ಹಾಂವೆಂ ಉಲ್ಲೊಚಿ ತಿತ್ತುಲೇಚ್ ಪ್ರಮಾಣಾರಿ ಕೊಂಕಣಿ ಪ್ರೀತಿ ಕರತಾ ಮ್ಹಣು ಜಾಲ್ಲ್ಯಾರಿ. ಗೊಂಯಾಂತ್ ಆಡಳಿತ ಉದ್ದೇಶಾಂಕ ಹಿಂದಿ ಯಾ ಇಂಗ್ಲಿಷ್ ವಾಪರಕಾ ಮ್ಹಣು ಪ್ರತಿಪಾದನ ಕರಚೆಂ ಕಸ್ಸಲ್ಯಾಕ? ಕೊಂಕಣಿ ಪರ ವಾದ ಕರಚೆಂ ನಾಕ್ಕಾವೆ? ಮ್ಹಳ್ಳೊ ಪ್ರಶ್ನೊ ಮುಕಾರಿ ಯೆವ್ಚ್ಯಾಕ ಪುರೋ. ಹಾಂವ್ ಉಚ್ಚ ಪ್ರಮಾಣಾರಿ ಕೊಂಕಣಿ ಭಾಸ್ ಮೊಗು ಕರತಾ. ಹೀ ಭಾಸ ಅಭಿವೃದ್ಧಿ ಜಾವ್ಕಾ ಮ್ಹಣು ಮಾಕ್ಕಾ ಇಚ್ಛಾ ಅಸ್ಸ. ಭಾಸ ಅಭಿವೃದ್ಧಿ ಜಾವ್ಚಿ ಪ್ರಯೋಗಾ ನಿಮಿತ್ತ ಶಿವಾಯಿ ಶಾಸನಾ ನಿಮಿತ್ತ ನ್ಹಂಯಿ. ಕೊಂಕಣಿ ಪ್ರೀತಿ ಕರತಲ್ಯಾಂನಿ ತೀ ನಿತ್ಯ ಜೀವನಾಂತು ವಾಪರಕಾ. ಸರ್ಕಾರು ತೀ ಮಾನ್ಯಕರೊ ಕರನಾತ್ತಿಲೆಂ ರಾಬ್ಬೋ ತೊ ಮುಖ್ಯ ವಿಷಯು ನ್ಹಂಯಿ. ಕೊಂಕಣಿ ಅಧಿಕೃತ ಭಾಸ್ಯಕೆಲ್ಲೆಲೆ ನಿಮಿತ್ತ ತೀ ಮಾತೃಭಾಷಾ ಜಾವ್ನಾಸ್ಸಿವಾಯಕ್. ತೀ ಉಲ್ಲೋಕಾ ಮ್ಹಣು ಕಡ್ಡಾಯ ಕೆಲ್ಲ್ಯಾರಿ ಜಾಯ್ನಾ. ಒತ್ತಾಯ ನ್ಹಂಯವೆಂ ಕಡ್ಡಾಯಾನ ಕಾಮು ಜಾಯ್ನಾ.

ದೇಶಾಂಚಿ ಹೆರಾಂಕ್ ಮುಕಾರಿ ಚಲೊ ಚ್ಯಾಕ ಕೋಣಹಿ ಮುಖೇಲ್‌ಪಣ್ ಘೆವ್ಕಾ ಮ್ಹಣು ಹಾಂವ್ ಇಚ್ಛಾ ಪಾವತಾಂ. ಕರ್ನಾಟಕ ಆನಿ ಮಹಾರಾಷ್ಟ್ರ ಯಾ ಗುಜರಾತ್ ಯಾ ತಮಿಳ್ನಾಡು ಯಾ ಆಂಧ್ರ ಪ್ರದೇಶ ಅಸ್ಸಲಿ ಹೊಡ ರಾಜ್ಯಾಂತು ಘೆವ್ಚೆನಾಂತ್. ತ್ಹಂಯ್ ಮಸ್ತ್ ಸಾ ಪಿತ ಹಿತಾಸಕ್ತಿ ಅಸ್ಸತಿ. ಸ್ವಾರ್ಥ ಮನೋಭಾವೂಯಿ ಮಸ್ತ ಅಸ್ಸ. ಸರ್ವ ಇಂಗ್ಲಿಷ್ ಟೈಪರೈಟರ್ ಲಾಸ್ಸೂನು ಉಡೋಕಾತಿ ಮ್ಹಣಚಿ ಭಾಷಾಂಧಯಿ ಆಸ್ಸತಿ ಮ್ಹಳ್ಳೇಲಿ ಆರ್ತಾಂ ಆಮ್ಗೆಲೆ ನಜರೇಕ ಆಯ್ಲ್ಯಾ. ಬಹುತೇಕ ರಾಜ್ಯಾಂತು ಸರಕಾರಿ ಕಚೇರಿಂತು ಇಂಗ್ಲಿಷಾ ವ್ಯಯ್ರಿ ಬಹಿಷ್ಕಾರು ಘಾಲ್ಲಾ. ಹೀಚಿ ಪರಿಸ್ಥಿತಿ ಮುಕಾರ್ಸಲ್ಯಾರಿ ತಾಂಗ್ಗಾಂಗೆಲೆ ಖುಷಿ ಪ್ರಮಾಣೆ ಚಲಚ್ಯಾ ಸ್ವತಂತ್ರ ರಾಜ್ಯಾ ಚಿಂ ಏಕ್ ಒಕ್ಕೂಟ ಆಮಿ ಶೀಘ್ರ ಪೊಳೋಚಿ ಆಸ್ಸತಿ. ಸಂಪರ್ಕ ಭಾಸ ಖಂಚಿ ಜಾವ್ಚಿ? ಹಿಂದಿ ಉಲ್ಲೋಚ್ಯಾ ರಾಜ್ಯಾಂಕ ಇಂಗ್ಲಿಷ್ ನಾಕ್ಕಾ. ಹಿಂದೇತರ ರಾಜ್ಯಾಂಕ ಹಿಂದಿ ನಾಕ್ಕಾ. ಆಮ್ಮಿ ಶೀಘ್ರ ಪ್ರಪಂಚಾಂತು ಹಾಸ್‌ವೇಷುಂ ಜಾವ್ಚೆ ಅಸ್ಸತಿ. ಕೇಂದ್ರ ಆಡಳಿತ ಹಳೂಚಿ ಪತನ ಜಾತ್ತಲೆಂ, ಏಕತಾ ತುಂಟೂನು ವತ್ತಲಿ. ಆನಿ ಅಂತ್ಯಾರಿ ಅತ್ತ ಆಮಿ ಖಂಚಿ ಇಂಡಿಯಾ ಯಾ ಭಾರತ ಮ್ಹಣ್ ಆಪಯಾತ್ತಿ, ತೆಂ ಮಾಯಕ ಜಾತ್ತಲೆಂ. ತಾಚಿ ಸ್ಥಾನಾರಿ ಬಹುತೇಕ ಸ್ವತಂತ್ರ ರಾಜ್ಯಾಂಚಿ ಏಕ ಸಡಿಲ ಒಕ್ಕೂಟ ಉರತಲೆಂ ?

ಹಾಂವ್ ಪ್ರತ್ಯೇಕ ಜಾವ್ನು ಗೊಂಯ್ಚೆ ಆಮ್ಗೆಲಿ ಭಾವಾಂಲಾಗ್ಗಿ ವಿನಂತಿ ಕರತಾಂ ಕೀ ರಾಜ್ಯಾಚಿ ಆಡಳಿತ ಭಾಸ ಹಿಂದಿ ಜಾವ್ಕಾ ಮ್ಹಣು ಮುಕ್ತಕಂಠಾನ ಸಾರ್ವತ್ರಿಕ ಘೋಷಣಾ ಕರನು ಭಾರತಾಚಿ ಹೆರ್ ರಾಜ್ಯಾಂಕ ಏಕ ಶ್ರೇಷ್ಠ ಮಾರ್ಗದರ್ಶನ ತಾನ್ನಿ ದೀವ್ಕಾ. ಹಾಚೇನ ಕೊಂಕಣಿವಾಪರಚ್ಯಾಕ ಕಾಹೀಂ ಅಡ್ಡಿ ಜಾವ್ಚಿನಾ. ಅಣಿ ತೀ ಬದಲ್ ಭಾಸ ಜಾವ್ನು ವಾಪರ್

ಯೇತ. ಭಾರತ್ ನಾ ಮ್ಹಣ್ ಜಾಲ್ಲ್ಯಾರಿ ಭಾರತ ವಾಂಚನಾ ಜಾಲ್ಲ್ಯಾರಿ ಕೊಂಕಣಿಯಿ ಉರಚಿನಾ; ವಾಂಚಿನಾ. ಕೊಣಹಿ ಎಕ್ಲ್ಯಾನ ಹ್ಯಾ ದಿಶಾನ ಆದರ್ಶ ದಾಕ್ಯೇಕಾ. ತೆಂ ಆಮಿ ಕೊಂಕಣಿ ಉಲೌಚೊ ಲೋಕು ಕರನು ದಾಕೊಂಯಾಂ.

ಆರ್ತಾಂಚಿ ಮ್ಹಳ್ಯಾರಿ ಫುಳ್ಳೆ ಮ್ಹೈನ್ಯಾಂತು ದಕ್ಷಿಣ ಕನ್ನಡ ಜಿಲ್ಲ್ಯಾಚಿ ಏಕ ಕಾಲೇಜಾಂತು ಭರಲೆಲ್ಯಾ ಸಭೇಕ ಉದ್ದೇಶ ಕರನು ಹಾಂವೆ ಭಾಷಣಕರತನಾ ಪ್ರಶ್ನೋತ್ತರ ವೇಳಾರಿ ಮೆಗ್ಗೆಲೆ ಮುಕಾರಿ ಏಕು ಪ್ರಶ್ನೋ ಆಯ್ಲೋ. ಆನಿ ತೊ ಆಯ್ಕೂನು ಹಾಂವ್ ಆಶ್ಚರ್ಯ ಪಾವ್ಲೊಂ. ಪ್ರಶ್ನೊ ನಿಮ್ಗಿಲೆಲ್ಯಾಂನ ಸಾಂಗಲೇಃ ಶ್ರೀಮಾನ್ ಕಾಮತ್, ತುಮ್ಕಾಂ ಕೊಂಕಣಿ ಭಾಷಾ ಪರಿಷದಾಚೊ ಅಧ್ಯಕ್ಷು ಜಾವ್ನು ಚುನಾವ್ ಕೆಲ್ಲಾ ಮ್ಹಣು ಹಾಂವ್ ಆಯ್ಕಲಾ. ತೂಂ ಕೊಂಕಣಿಸ್ಥಾನ ಜಾವ್ಕಾ ಮ್ಹೊಣು ನಿಮ್ಗಣಿ ಮುಕಾರಿ ದವೊರ್ಚೊ ಆಸ್ಸವೆ ? ತೆನ್ನಾ ತುಳು ಭಾಷೇಚಿ ಅವಸ್ಥಾ ಕಸ್ಸಲಿ ?

ಹಾಂವ್ ತಾಕ್ಕಾ ನಿಸ್ಸಂಕೋಚ ಜಾವ್ನು ಸಾಂಗ್ಲೆ: ಹಾಂವ್ ಸರ್ವ ಭಾಷಾವಾರು ಪ್ರಾಂತಾಂಕ ವಿರೋಧಿ. ಕರ್ನಾಟಕ ಆಸ್ಸೋ ಮಹಾರಾಷ್ಟ್ರ ಅಸ್ಸೊ. ಅದ್ದ್ಯಾನ ಸರ್ವಸಾಮಾನ್ಯ ಚಾರಿ ದಶಮಾನಧರನು ಹಾಂವ ತೆಂ ಸಾಂಗೂನು ಆಯ್ಲ್ಲಾ. ಪರಿಸ್ಥಿತಿ ಅಶ್ಶಿಂ ಆಸತಾನಾ ಹಾಂವೆ ಕೊಂಕಣಿ ಸ್ಥಾನಾಚಿ ನಿಮ್ಗಣಿ ಮುಕಾರಿ ದವೊರೂಂಕ ನಜ್ಜ ಮ್ಹೊಣು ಹಾಂವ್ ಹಾತ್ ಜೊಡ್ಡೂನ್ ವಿನಂತಿ ಕರತಾ. ಆಮಿ ಭಿನ್ನ ವಿಭಿನ್ನ ಜಾವ್ನು ಗೆಲ್ಲಾಂತ್. ಆನಿ ತಾಜೇನ್ ಆಮ್ಕಾಂಯಿ ಬರೆಜಾವ್ಣೆ ನಾ. ಆಮ್ಗ್ಗೆಲಿ ಇತಿಹಾಸೆಚಿ ಏಕ ಹಂತಾರಿ ಆಮ್ಮಿ ಪಾಯು ಮಾಗ್ಗಿ ದವರ್ನು ದೇಶಾಚಿ ವಿಷಯು ಪೈಲೆಂ ಚಿಂತನ ಕರಕಾ. ಅಶೇಃ ಮ್ಹಣ್ತನಾ ಕೊಂಕಣಿಚಿ ಅಭಿವೃದ್ಧಿಂತು ಆಮಿ ಹಾತು ಮೆಳೋಚ್ಯಾ ನಜ್ಜ ಮ್ಹಳ್ಳೋ ಅರ್ಥು ಜಾಯ್ನಾ. ತೆಂ ಆಮ್ಗ್ಗೆಲೆಂ ಪ್ರಧಾನ ಕರ್ತವ್ಯ ಆಸ್ಸೂಕಾ. ಆಧಿಕಾರಾ ಖಾತಿರ ಅಪೇಕ್ಷಾ ಪಾವ್ಣೆ ಆಮ್ಗೆಲ್ಲ್ಯಾಂತು ಕಿತ್ತುಲೆ ಜನ ಮೊಂಲ ದೀವ್ನು ಕೊಂಕಣಿ ಪುಸ್ತಕಂ ಆನಿ ಕಾದಂಬರ್ಯೋ ಘೆತ್ಯಾಂತಿ. ಆಮ್ಗೆಲ್ಯಾಂತು ಕಿತ್ತುಲೆ ಜನ ಕೊಂಕಣಿ ನಾಟಕ ಪ್ರದರ್ಶನಾಂಕ ಎತ್ತಾಂತಿ? ಗೊಂಯ್ಚೆ ಕೆಥೋಲಿಕ್ ಲೋಕಾಕ ಕೊಂಕಣಿ ನಾಟಕಾಂಚಿ ಸುದೀರ್ಘ ಪರಂಪರಾ ಅಸ್ಸ ಮ್ಹಳ್ಳೇಲಿಂ ಹಾಂವ್ ಕಬೂಲ್ ಕರತಾಂ. ಮೆಗ್ಗೆಲೆ ಮುಂಬಯಿ ದೋಸ್ತ ಸಾಂಗ್ತಾತಿ ಕೀ ಹಿಂದೂ ಸಂಸ್ಥ್ಯಾನಿ ಕೊಂಕಣಿ ನಾಟಕಂ ರಂಗಮಂಚ್ಯಾರಿ ಪ್ರದರ್ಶನಾಕ ಹಾಡಲ್ಯಾರಿ ತಾಕ್ಕಾ ಹಾಜರಿ ಜಾತ್ರಲ್ಯಾಂಲೊ ಸಂಖೋ ಶೂನ್ಯಪ್ರಾಯ. ಹೀ ಆಮಿ ಕೊಂಕಣಿಕ ಮೋಗು ಕರಚಿ ರೀತಿವೆ?

ಗೊಂಯ್ಚೆ ಸರಕಾರಾನ ಏಕ ಶಾಶ್ವತ ಥಿಯೇಟರ್ ಸ್ಥಾಪನಾ ಕರಕಾ ಆನಿ ತಾಕ್ಕಾ ಸಬ್ಸಿಡಿ ರೂಪಾರಿ ಧನ ಸಹಾಯು ಕರಕಾ – ತೆನ್ನಾ ರಾಜ್ಯ ಸರ್ಕಾರಾಚೊ ಬೆಂಬಲ ನಾತ್ತಿಲೇಃ ಕೊಂಕಣಿ ನಾಕಟ ಮಾಗ್ಗಿ ಪಳ್ಳೆಂತಿ ಮ್ಹಳ್ಳೋ ಅಪವಾದು ದೂರ ಜಾತ್ತಾ. ತೆಂ ನಿಜಾಂತ್ಯಿ ಏಕ್ ಅಮೂಲ್ಯ ಯೋಜನ ಜಾಯ್ತ್ತ. ಹ್ಯಾ ಪರಿಸ್ಥಿತಿಂತು.

ಮೆಗ್ಗೆಲಿ ಸಂಚಿ ಶಿಫಾರಸ ಅಸ್ಸಕಿ ಹ್ಯಾ ಪರಿಷದಾನ ಗೊಂಯ್ಚೆ ಸರಕಾರಾಕ ಶಾಶ್ವತ ತಳಹದೀರಿ ಏಕ ಕೊಂಕಣಿ ಥಿಯೇಟರ್ ಗ್ರೂಪ್ ರಚನ ಕರಚೆ ತಶೆಂ ಆನಿ ತಾಚೊ ಖರ್ಚು ಘೊಳೊಚಿ ತಶೆಂ ವಿನಂತಿ ಕರಕಾ.

ತೀ ಕೊಂಕಣಿಚಿ ಅಭಿವೃದ್ಧಿಕ ಆನಿ ಪ್ರಸಾರಾಕ ಸರ್ಕಾರಾನಾ ಕರಚಿ ಅತ್ಯುತ್ಕೃಷ್ಟ ಸೇವಾ ಜಾಯ್ತ್ತ.

ಹಾಂಗಾ ಆನ್ನೇಕ ಪ್ರಶ್ನೋ ಉದ್ಭವ ಜಾತ್ತಾ · ರಾಜಕೀಯ ಸ್ನಾಯುಬಲ ನಾತಿಲೇಃ ಕೊಂಕಣಿ ವಂಯ್ರಿ ಆಮ್ಕಾಃ ಅಭಿಮಾನು ಉರತವೆ? ಕಿತ್ತುಲೆಕಿ ಶತಮಾನಾಂಚಿ ಅಲಕ್ಷಾ

ಉಪರಾಂತ ಕೊಂಕಣಿ ಗೊಂಯ್ಚಿ ರಾಜ್ಯ ಭಾಸ ಕರುಂಕ ಮೆಳ್ಳಲೊ ಸದವಕಾಶು ಆಮಿ ಸೊಡ್‌ಚೊವೆ. ಮೆಗ್ಗೆಲೊ ಅಭಿಮಾನು ಸಾಂಗಾ . ಹಾಂವೇಃ ಕೊಂಕಣೇಚಿ ವೆಂಚೂಕಾ ಮ್ಹಣು. ಜಾಲ್ಲ್ಯಾರಿ ಮೆಗ್ಗೆಲೊ ಆಂತರಿಕ ತಾಳೊ ಸಾಂಗ್ತಾ ಹಾಂವೆ° ಅಭಿಮಾನಾಚೆ ಪೆಲ್ತಾನ ಪೊಳೋಕಾ ಮ್ಹಣು. ಕೊಣಹಿ ಕರ್ನಾ ಜಾಲ್ಲ್ಯಾರಿಯಿ ಹಾಂವೇಃ ಖಂಚಿ ವೆಂಚೂಚಿಃ ಮ್ಹಳ್ಳ್ಯೊ ನಿರ್ಧಾರು ಕರುಂಕ್ ಜಾಯ್ ಆನಿ ಹಾಂವ್ ಮೆಗ್ಗೆಲೊ ಕೆಲ್ಲಾ.

ಆಜಿ ಭಾರತ ದೇಶಾಕ ಏಕತಾ ಅತ್ಯಗತ್ಯ ಅಸ್ಸ. ಆಮಿ ಅಸ್ಥಿಭೇದ ಜಾಲ್ಲೆಲೆಃ ಜನಾಂಗ ಜಾಲ್ಲ್ಯಾಂತಿ. ಏಕತಾ ವ°ಯ್ರಿ ಆಸ್ಸೂಕಾ ಅಸ್ಸಿಲೆ ಪೇಕ್ಷಾಃ ಅಧಿಕ ಸ್ವಾಭಿಮಾನು ಭಾಷೇ ವ°ಯ್ರಿ ಆಸ್ಸ ಜಾಲ್ಲಾ. ಹಾಕ್ಕಾ ಆಮಿ ಅವಕಾಶು ದೀವ್ಯಾ ಇತ್ತ್ಯಾಕ? ಹೆರಾಂನಿ ದಿವ್ಚಾ, ನಜ್ಜ ಇತ್ತ್ಯಾಕ? ಹಾಂವೆ ಹ್ಯಾ ವೈಲೆ ಉಲ್ಲೇಖ ಕೆಲ್ಲೆಲೆ ಕಾಲೆಜಾಂತು ಮೆಗ್ಗೆಲೆ ಮುಕಾರಿ ಅಸ್ಸಲೇಕು ಪ್ರಶ್ನೊ ಆಯ್ಯಿಲೊ. ಆಮಿ ಮಾತ್ರ ಇತ್ತ್ಯಾಕ ಹಿಂದಿ ಶಿಕ್ಕೂಕಾ? ತ್ಯಾ ಹಿಂದಿವಾಲಾನಿ ತಮಿಳು, ತೆಲುಗು, ಕನ್ನಡ ಯಾ ಮಲಯಾಳಂ ಶಿಕ್ಕ್ಯನಜ್ಜವೆ?

ತ್ರಿಭಾಷಾ ಸೂತ್ರ ಸರ್ವಾಂಕ ತೃಪ್ತಿ ದೀವ್ಯಾ ಮ್ಹಳ್ಳಿ ಖಾತಿರ ರಚನೆ ಜಾಲ್ಲೆಲೆ°. ಜಾಲ್ಲ್ಯಾರಿ ತಾಜೇನ ಆಜಿ ಕೊಣಹಿ ತೃಪ್ತಿ ಯಾ ಸುಖ ಪಾವ್ನ ನಾಂತಿ. ಆರಂಭ ಥಾವ್ನಾಚಿ ತೇಃ ಅಪ್ರಾಯೋಗಿಕ ಮ್ಹಣು ಸಿದ್ಧ ಜಾಲ್ಲಾ. ಆಮಿ ಆಮ್ಕ್ಯಾಂಚಿ ಓಶ್ಕೆಂ ಕರನು ಘೆತ್ಲಾ. ಜಾಲ್ಲ್ಯಾರಿ ಅತ್ತ ಕೊಣಾಕಯಿ ಪಿಶ್ಕೆ ಕರಚೆ° ರಾಬ್ಬೋಚೊ ವೇಳು ಆಯ್ಲಾ.

ಹ್ಯಾ ಸಂದರ್ಭಾರಿ ಜಾಗೃತಾ ಜಾವ್ನು ಏಕ ಉತ್ತರ ಹಾಂವ್ ಸಾಂಗೂಂಕ ಇಚ್ಛಾ ಪಾವತಾ. ಆಮಿ ಆಮ್ಗೆಲೆಃ ಅಭಿಮಾನಾ ವ°ಯ್ರೀಚಿ ರಾಬ್ಬೂಂಕ ಇಚ್ಛಾ ಪಾವು ಸಮಷ್ಟಿ ಹಿತಾ ಖಾತಿರ ಸಕ್ಕಾಃ ಒಟ್ಟು ಭರಸೂಂಕ ಇನ್‌ಕಾರ್ಲಾರಿ ಆಜಿ ಆಮಿ ಸಮ್ಜ್ಯಾನು ಅಸ್ಸುಚೆಃ. ಭಾರತ ಏಕು ದೀಸು ಆಸ್ಚೆ° ನಾ; ತೆನ್ನಾ ಅವ್ಕ್ಯಾಚಿ ಆಮಿ ದೋಷಾರೋಪಣ ಕರಕಾ ಜಾತ್ತಲಿ. ತಸ್ಸಲೊ ಏಕ್ ದಿವಸು ಯವ್‌ಚೊನಾಕ್ಕಾ!

ಭಾರತಾಚೆ° ವಿಜಯು ಅಲಕ್ಷ್ಯ ಕರನು ಕೊಂಕಣಿಚಿ ವಿಜಯ ನ್ಹಂಯಿ. ರಾಜಕೀಯ ಕೊಂಕಣಿ ಥಾವ್ನ್ ಸಾಂಸ್ಕೃತಿಕ ಕೊಂಕಣಿ ಆಮಿ ವೆಗಳೀಚಿ ದವ್ರೊರ್ಕಾ. ಸಾಂಸ್ಕೃತಿಕ ಕೊಂಕಣಿ ಊಂಚಾರಿ ಧರನು ಅಭಿಮಾನಾರಿ ತೀಃ ಉಲ್ಲೋಕಾ. ರಾಷ್ಟ್ರೀಯ ಏಕತೆ ದೃಷ್ಟೀನ ಏಕ ರಾಷ್ಟ್ರೀಯ ಭಾಷೇಕ ಸ್ಥಾನ ಕರನು ದೀವ್ಯಾ. ಹಾಕ್ಕಾ ಉನ್ನತ ಮಟ್ಟಾಚೆ ಧೈರ್ಯ ಅಗತ್ಯ ಅಸ್ಸ.

ಮೆಗ್ಗೆಲಿ ಪ್ರಾರ್ಥನಾ ಅಸ್ಸ ಕೀ ಕೊಂಕಣಿ ಮೊಗರ್ಯಾ ಸಾರಖೆಃ ವಾಡ್ಡೊ. ಆನಿ ತಾಜೋ ಸುವಾಸ ಸುತ್ತ್ಯಾಚಿ ಮ್ಹೈಲಿ ಗಟ್ಟ್ಯಾನಿ ಪಸರೋ; ಕೊಂಕಣಿ ಮಾತಾ ಆಮ್ಗೆಲಿ ರಕ್ಷಣ ಕರೋ°. ಆಮಿ ಸಕ್ಕಡ್ ಏಕ್ ಜಾವ್ನು ಕೊಂಕಣಿಚಿ ರಕ್ಷಣ ಕರಯಾಃ. ಆಮಿ ಒಟ್ಟ್ಯಾಚಿ ಕೊಂಕಣಿ **ಶಿಕೂಯಾ°.–ಸಹನಾವವತು ಸಹನೌಭುವಕ್ತು. ಸಹವೀರ್ಯಂವ್ ಕರವಾವಹೈ, ತೇಜಸ್ವಿ ನಾವಧೀತಮಸ್ತು ಇತ್ಯಾದಿ.**